

Ingersoll - Rand (India) Limited |

First Floor, Subramanya Arcade, No. 12/1, Bannerghatta Road, Bengaluru - 560 029, India Tel: 080-4685 5100

Fax: 080-4169 4399

November 3, 2022

DGM - Corporate Relations, BSE Limited

Phiroze Jeejeebhoy Towers, Dalal Street, Mumbai – 400 001 Scrip Code - 500210

The Listing Department National Stock Exchange of India Limited

Exchange Plaza, Plot No. C – 1, Block G, Bandra – Kurla Complex, Bandra (East),

Mumbai - 400 051

Scrip Symbol – INGERRAND EQ

Dear Sir/Madam,

Sub: Notice of Board Meeting - Advertisement

In continuation to our letter dated October 31, 2022 intimating date of board meeting, please find enclosed copies of the notice of meeting of the board of directors where financial results shall be discussed published in English and Kannada (regional) newspapers on 2nd November 2022. This is for your information and records.

A copy of the said notice will be uploaded on the Company's website at www.irco.com

Thanking you,

Yours faithfully, For Ingersoll - Rand (India) Limited

Digitally signed by PAYYADI RAJARAM PAYYADI RAJARAM RAJARAM SHUBHAKAR
SHUBHAKAR Date: 2022.11.03
SHUBHAKAR 14:34:15 ±05:30'

P. R. Shubhakar

General Manager - Corp. Finance & Company Secretary

cc: National Securities Depository Limited cc: Central Depository Services (India) Limited

FINANCIAL EXPRESS

IDBI BANK LTD Regd. Office - IDBI Tower, WTC (T) IDBI BANK Complex, Cuffe Parade, Mumbai- 400005

Transfer of Stressed Loan Exposures

IDBI Bank Ltd. invites bids for transfer of stressed loan exposures of Loop Mobile (India) Ltd. to the eligible permitted entities on "as is where is, as is what is" and "without recourse" basis. For details please visit Bank's website www.idbibank.in. Click

on Quick links > Notices & Tenders. For further details, you may contact at email-assignment@idbi.co.in. The Bank reserves the right not to go ahead with the proposed transfer at any stage without assigning any reason. Bank

reserves the right to accept or reject any bids. Dy. General Manager Corporate Office Place- Mumbai Date - 02.11.2022 NPA Management Group

Ingersoll Rand

INGERSOLL-RAND (INDIA) LIMITED CIN: L05190KA1921PLC036321 Regd Office: First Floor, Subramanya Arcade, No.12/1, Bannerghatta Road, Bangalore - 560 029. NOTICE

Notice is hereby given that a meeting of the Board of Directors of Ingersoll - Rand (India) Limited ["the Company"] will be held on Friday, November 11, 2022, inter alia, (i) To take on record the Unaudited Financial Results of the Company for the guarter and six months ended September 30, 2022; and (ii) To consider declaration of interim dividend for the financial year ending on March 31, 2023. For INGERSOLL-RAND (INDIA) LIMITED

P. R. SHUBHAKAR General Manager- Corp. Finance and Company Secretary

"IMPORTANT"

For Gujarat Pipavav Port Limited

Manish Agnihotri

Company Secretary

APM TERMINALS

Gujarat Pipavav Port Limited

Regd. Office: Pipavav Port, At Post Rampara-2 via Rajula

Dist. Amreli Gujarat-365 560, CIN: L63010GJ1992PLC018106

Tel: 02794 242400, Fax: 02794 242413, Website: www.pipavav.com

Email: investorrelationinppv@apmterminals.com

NOTICE

Pursuant to Regulations 29 and 47 of SEBI (Listing Obligations and

Disclosure Requirements) Regulations, 2015, Notice is hereby given

that a Meeting of the Board of Directors of Gujarat Pipavay Port Limited

('the Company') will be held on Wednesday 9" November 2022,

inter-alia, to consider Unaudited Standalone and Consolidated

financial results for the Quarter and Half year ended 30th September 2022, Declaration of Interim Dividend for the financial year 2022-23 on the Company's Equity Share Capital and to decide the Record Date for the purpose of determining the Members eligible for receiving the

The Notice is also available on the Company website www.pipavav.com and on the website of the Stock Exchanges

interim dividend amount.

Date: 31" October 2022

Place: Mumbai

www.bseindia.com and www.nseindia.com

Sr.

Lifting Global Trade

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.



Sun Pharmaceutical Industries Limited

Regd Office: SPARC, Tandalja, Vadodara - 390012, Gujarat, INDIA Corporate Office: Sun House, Plot No. 201 B/1, Western Express Highway, Goregoan (E), Mumbai - 400063

Tel No. +91 22 43244324 CIN: L24230GJ1993PLC019050 Website: www.sunpharma.com

	1	Quarter ende	d	Half yea	r ended	(₹ in Million Year ended
Particulars	30.09.2022 Unaudited	30.06.2022 Unaudited	30.09.2021 Unaudited	30.09.2022 Unaudited	30.09.2021 Unaudited	31.03.2022 Audited
Total revenue from operations	109,522.8	107,617.6	96,259.3	217,140.4	193,446.7	386,544.9
Profit / (Loss) for the period (before Tax, Exceptional items)	24,124.3	22,848.4	22,865.1	46,972.7	47,218.0	90,481.4
Profit / (Loss) for the period before tax (after Exceptional items)	24,124.3	22,848.4	22,865.1	46,972.7	40,907.3	44,813.2
Net Profit / (loss) after taxes, share of profit / (loss) of associates and joint venture and non-controlling interests	22,622.2	20,608.8	20,470.1	43,231.0	34,911.8	32,727.3
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	29,804.8	30,379.1	17,780.0	60,183.9	36,469.8	39,464.9
Equity Share Capital	2,399.3	2,399.3	2,399.3	2,399.3	2,399.3	2,399.3
Other Equity	N.A.	N.A.	N.A.	N.A.	N.A.	477,712.9
Earnings Per Share (of ₹ 1/- each) (not annualised for quarters) ₹ Basic: ₹ Diluted:	9.4 9.4	8.6 8.6	8.5 8.5	18.0 18.0	14.5 14.5	13.6 13.6

Notes:

1. The above unaudited consolidated financial results of the Company have been reviewed by the Audit Committee and approved by the Board of Directors at their respective meetings held on November 01, 2022.

Additional information on standalone financial results is as follows:

(₹ in Million) Quarter ended Half year ended Year ended 30.09.2022 30.06.2022 30.09.2021 30.09.2022 31.03.2022 30.09.2021 **Particulars** Unaudited Unaudited Unaudited Unaudited Unaudited Audited Total revenue from operations 52,852.9 49,328.8 41,431.5 102,181.7 78,084.4 155,859.8 Profit/(loss) for the period (before Tax) 12,281.6 10,370.8 7,109.2 22,652.4 5,859.9 3,068.6 (after Exceptional items) Net Profit /(loss) for the period (after tax) 8,090.7 12,130.1 10,118.0 22,248.1 6,707.9 (999.9)Total Comprehensive Income for the period 11,922.3 9,680.3 7,079.3 21,602.6 5,864.4 (1,916.1)[Comprising Profit / (Loss) for the period (after tax) and Other Comprehensive Income (after tax)]

3. The above is an extract of the detailed format of unaudited Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015.

The full format of the unaudited Financial Results are available on the websites of the Stock Exchanges i.e. www.bseindia.com and www.nseindia.com and on the Company's website www.sunpharma.com.

> For and on behalf of the Board Dilip S. Shanghvi Managing Director

Mumbai, November 01, 2022

Quarter

(₹ in Lakhs)

By order of the Board

E-Tender Notice DAHOD SMART CITY DEVELOPMENT LIMITED

Dahod Smart City Development Limited (DSCDL) invites online E-Tenders for "Request for Proposal for DESIGN, ENGINEERING, PROCUREMENT, CONSTRUCTION OF SLUM REDEVELOPMENT BUILDINGS AT DAHOD ON DESIGN BUILD BASIS FOR DAHOD SMART CITY DEVELOPMENT LIMITED (DSCDL) UNDER SMART CITY MISSION"

OFNEDAL INOTRHOTIONS (4) THE COLUMN ACCURA	1 1 1 1 1 1 1
Last Date for online Submission of Tender Document Date/Time	11/11/2022 up to 18.00 Hrs
Tender Fee (In Rs.)	Rs. 18,000/-
EMD (In Rs.)	Rs. 11,90,764/-
Estimated Cost (In Rs.)	Rs.11.90 Cr/-

GENERAL INSTRUCTIONS: (1) The tender document for this work can be downloaded from website www.nprocure.com. (2) Other Details of NIT shall be seen on website. (3) Copy of Technical Bid including all drawings, data sheets and duly filled up formats excluding the Financial Bid along with original Tender Fee and Bid Security to be submitted to the Chief Executive Officer (DSCDL), Jilla Sewa Sadan, Chhapri, Dahod-389151, by RPAD/ speed post only on or before Date: 17-11-2022 up to 17.45 Hrs. Chief Executive Officer, DSCDL reserves the right to accept or reject any or all tenders without assigning any reason thereof. This Tender notice shall form a part of contract document. Tender ID: 563341 Tender No. 06 of 2022-23 Email:infrahead@dahodsmartcity.in Chief Executive Officer

ANDHRA PRADESH STATE FINANCIAL CORPORATION

S.		Quarter	Previous Quarter ended	Half Year ended	Half Year ended	Previous Year ended
No.	Particulars	30.09.2022 (Unaudited)	30.06.2022 (Unaudited)	30.09.2022 (Unaudited)	30.09.2021	31.03.2022
1	Total Income from Operations	6387.43	5403.04	11790.47	10944.42	39308.47
2	Net Profit/(Loss) for the period (Before tax, Exceptional and/or Extraordinary Items)	3607.39	1114.61	4722.00	1288.90	18374.92
3	Net Profit/(Loss) for the period before tax,(after Exceptional and/or Extraordinary Items)	3607.39	1114.61	4722.00	1288.90	18374.92
4	Net Profit/(Loss) for the period after tax, (after Exceptional and/or Extraordinary Items)	2818.44	403.65	3222.09	1003.13	14256.17
5	Total Comprehensive Income for the period (comprising profit/(Loss) for the period (after tax) and Other Comprehensive Income (after tax)	2818.44	403.65	3222.09	1003.13	14256.17
6	Paid-up equity share capital	16472.24	16472.24	16472.24	16472.24	16472.24
7	Reserves excluding Revaluation Reserves	84700.39	81881.95	84700.39	65438.53	81478.30
8	Securities Premium Account	0.00	0.00	0.00	0.00	0.00
9	Networth	105464.07	102645.63	105464.07	86260.42	102241.98
10	Paid up Debt Capital/Outstanding Debt	18070.40	19070.40	18070.40	46466.99	20070.40
11	Outstanding Redeemable Preference Shares	0.00	0.00	0.00	0.00	0.00
12	Debt Equity Ratio	0.17:1	0.19:1	0.17:1	0.54:1	0.20:1
13	Earnings Per Share (of Rs.100/- each) (for continuing and discontinued operations) -	A1770700		WYO - NGAN		
	a. Basic	17.11	2.45	19.56	6.09	86.55
	b. Diluted	17.11	2.45	19.56	6.09	86.55
14	Capital Redemption Reserve	0.00	0.00	0.00	0.00	0.00
15	Debenture Redemption Reserve	0.00	0.00	0.00	0.00	0.00
16	Debt Service Coverage Ratio	12.50	9.47	10.83	3.28	1.63
17	Interest Coverage Ratio	11.59	2.80	5.81	2.71	4.25

a) Asset classification and Provision for Non-Performing Assets is made as per the guidelines of RBI/SIDBI. Bad debts written off, collections from written off accounts and additional buffer provision

b) Quarterly results are not available for the period ending 30.09.2021.

d) The above un-audited financial results have been prepared as per format prescribed in Regulations

Date : 31,10,2022 Place: Hyderabad **Managing Director**

and the Control of the Control	Head Office : 5-9-	THE RESERVE OF THE PERSON NAMED IN	And in case of the last of the	The second second second	and the second second second		
n-audited	financial results for the Quarter ended 30.09.2022 (Rs.in Lakhs)						
		Quarter	Previous Ounder ended	Half Year	Half Year	Previous Very ended	

on Substandard Assets is made as per policy of the Corporation at the end of the F.Y.

c) Previous figures are regrouped and arranged wherever necessary to confirm to current period requirement

52 of the SEBI (Listing Obligations and Disclosure Requirements) Regulations, 2015 as amended. The full format of quarterly results are available on the Corporation's website at www.esfc.ap.gov.in By order of the Board of Directors

LIMITLESS EXCELLENCE 3i Infotech Limited

Regd. office: Tower # 5, International Infotech Park, Vashi Station Complex, Navi Mumbai 400703, Maharashtra, India. Email: investors@3i-infotech.com Website: www.3i-infotech.com Tel No.:022- 7123 8000 Extract of Unaudited Consolidated Financial Results for the guarter ended September 30, 2022

No.	0.40.11.50.00.00	Ended 30/9/2022 (Unaudited)	Ended 30/9/2021 (Unaudited)	Ended 31/03/2022 (Audited)	
1	Revenue from operations	17,713	17,710	67,701	
2	Net Profit / (Loss) excluding Exceptional Income & including Discontinued Operations for the period (excluding additional charge of interest (notional) required under Ind AS 109 on Preference Share Capital, Foreign Currency Convertible Bonds (FCCBs) and interest free debts and before Tax)	2,349	(1,923)	(3,170)	
3	Net Profit / (Loss) for the period including Exceptional Income & Discontinued Operations (after considering additional charge of interest (notional) required under Ind AS 109 on Preference Share Capital, Foreign Currency Convertible Bonds (FCCBs) and interest free debts and before Tax)	1,575	(2,220)	(5,410)	
4	Net Profit / (Loss) for the period (including Exceptional Income & Discontinued Operations) after tax	1,711	(2,309)	(5,749)	
5	Total Comprehensive Income for the period [Comprising Profit / (Loss) for the period after tax and Other Comprehensive Income after tax]	(2,728)	(3,032)	(6,529)	
6	Paid up Equity Share Capital	16,839	16,167	16,794	
7	Basic & Diluted Earnings Per Share (of ₹ 10/- each) For Continuing Operations	1.02	(1.43)	(3.44)	
	Basic & Diluted Earnings Per Share (of ₹ 10/- each) For Discontinued Operations	30	130		
5	Basic & Diluted EPS (on Profit for the period excluding additional charge of interest (notional) on financial instruments)	1.02	(1.37)	(3.28)	
	Extract of Standalone Unaudited Financial Resu September 30, 2022	Its for the o		ed in Lakhs)	
Sr. No.	Particulars	Quarter Ended	Quarter Ended	Year Ended	
		30/9/2022 (Unaudited)	30/9/2021 (Unaudited)	31/03/2022 (Audited)	
		(0.0000	55.572	21,000	
2	Revenue from operations	6,862	5,863	21,204	
۷	Net Profit / (Loss) for the period including Exceptional Income & Discontinued Operations (after considering additional charge of interest (notional) required under Ind AS 109 on Preference Share Capital, Foreign Currency Convertible Bonds (FCCBs) and interest free debts and before Tax)	677	(1,242)	843	
3	Net Profit / (Loss) for the period (including Exceptional Income &		4345054		

(1,242)Discontinued Operations) after tax The above is an extract of the detailed format of Standalone and Consolidated Financial Results for the guarter ended on September 30, 2022 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Standalone and Consolidated Financial Results is available on the Stock Exchange websites (www.nseindia.com / www.bseindia.com) and the Company's website (www.3i-infotech.com).

for 3i Infotech Limited

Navi Mumbai Thompson Gnanam October 31, 2022 Managing Director & Global CEO

Whirlpool

WHIRLPOOL OF INDIA LIMITED

CIN: L29191PN1960PLC020063, website: www.whirlpoolindia.com, email: investor_contact@whirlpool.com REGD OFFICE: A-4, MIDC, RANJANGAON, TALUKA - SHIRUR, DIST. PUNE, MAHARASHTRA. PIN - 412220. CORPORATE OFFICE: PLOT NO. 40, SECTOR 44, GURUGRAM - 122 002.

Extract of Statement of Unaudited Results for the Quarter and six months ended 30 September 2022

(₹ in Lacs except earning per share)

		Standalone			Consolidated		
SI. No.	Particulars	Quarter ended 30/09/2022 (Unaudited)	Half Year ended 30/09/2022 (Unaudited)	Quarter ended 30/09/2021 (Unaudited)	Quarter ended 30/09/2022 (Unaudited)	Half Year ended 30/09/2022 (Unaudited)	Quarter ended 30/09/2021 (Unaudited)
1	Total Income from Operations	148,891	347,265	160,710	161,154	369,254	160,710
2	Net Profit / (Loss) for the period (before Tax, Exceptional and/or Extraordinary items)	5,563	16,064	10,898	6,699	18,111	11,698
3	Net Profit / (Loss) for the period before tax (after Exceptional and/or Extraordinary items)	5,563	16,064	10,687	6,699	18,111	44,157
4	Net Profit / (Loss) for the period after tax (after Exceptional and/or Extraordinary items)	4,062	11,852	7,849	4,902	13,360	41,319
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	4,078	11,961	7,677	4,922	13,483	41,148
6	Equity Share Capital (Face value of ₹ 10/- each)	12,687	12,687	12,687	12,687	12,687	12,687
7	Reserves (excluding Revaluation Reserve) as shown in the Audited Balance Sheet of the previous year	20	=11	_	2	_	2
8	Earnings Per Share (of ₹ 10/- each) (for continuing operations) -						
	Basic:	3.20	9.34	6.19	3.78	10.38	32.57
	Diluted:	3.20	9.34	6.19	3.78	10.38	32.57

Notes:

financialexp.epa

1. The above is an extract of the detailed format of unaudited financial results for the quarter and six months ended 30 September, 2022 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the quarterly and half year financial results are available on the Stock Exchange website (www.nseindia.com and www.bseindia.com) and on the Company's website (www.whirlpoolindia.com)

For and on behalf of the Board Vishal Bhola Place : Gurugram Managing Director Date: 01-11-2022



Corporate Identification Number: L67120WB1981PLC033771;

Registered Office: 1 R.N. Mukherjee Road, Martin Burn House, 4th Floor, Suite No. 22, Kolkata-700001, West Bengal, India;

Contact Number: +033-22109197; E-mail Address: tti1711@gmail.com; Website: www.ttienterprise.net. Open Offer for acquisition of up to 66,05,150 (Sixty-Six Lakhs Five Thousand One Hundred And Fifty) Equity Shares, representing 26.00% (Twenty Six Percent) of the Voting Share Capital of the Target Company, TTI Enterprise Limited, at an offer price of ₹13.50/- (Rupees Thirteen And Fifty Paise Only) per offer share to the public shareholders of the target company, made by , Mr. V S Ranganathan (Promoter Acquirer

FOR THE ATTENTION OF THE PUBLIC SHAREHOLDERS OF TTI ENTERPRISE LIMITED

A public limited company incorporated under the provisions of the Companies Act, 1956

1), Ms. Bindu K C (Promoter Acquirer 2), and Ms. Kanakavally Prathapan Karumanthra (Promoter Acquirer 3) (Hereinafter collectively referred to as the 'Promoter Acquirers'), in accordance with the provisions of Regulations 3 (2) and 4, and such other applicable provisions of The Securities And Exchange Board of India (Substantial Acquisition Of Shares And Takeovers) Regulations, 2011, and subsequent amendments thereto ('SEBI (SAST) Regulations') ('Offer'). This Pre-Offer Advertisement cum Corrigendum to the Detailed Public Statement ('Pre-Offer Advertisement') is being issued by CapitalSquare Advisors Private Limited ('Manager'), for and on behalf of the Promoter Acquirers pursuant to the provisions of Regulation 18 (7) of the SEBI (SAST) Regulations, in respect of the Offer in Financial Express (English daily) (All India Edition), Jansatta (Hindi daily) (All India Edition), Duranta Barta (Bengali daily) (Kolkata

Edition) and Mumbai Lakshadeep (Marathi Daily) (Mumbai Edition), wherein the Detailed Public Statement dated Tuesday, July 12, 2022, which was published on Wednesday, July 13, 2022, in accordance with the provisions of Regulation 14 (3) of the SEBI (SAST) Regulations ('Newspapers').

This Pre-Offer Advertisement is to be read in continuation of, and in conjunction with the: (a) Public Announcement dated Wednesday, July 06, 2022 ('Public Announcement'); (b) Detailed Public Statement dated Tuesday, July 12, 2022, which was published on Wednesday, July 13, 2022, in the Newspapers ('Detailed Public

(c) Draft Letter of Offer dated Wednesday, July 20, 2022 ('Draft Letter of Offer'):

(d) Letter of Offer dated Friday, October 21, 2022, along with the Form of Acceptance-cum-Acknowledgement and Form No. SH-4 Securities Transfer Form ('Letter of Offer'):

(e) Corrigendum to the Offer Documents dated Monday, October 31, 2022, which was published in the Newspapers on Tuesday, November 01, 2022

(f) The dispatch confirmation advertisement of the Letter of Offer dated Monday, October 31, 2022, which was published in the Newspapers on Tuesday, November 01, 2022 ('Letter of Offer Dispatch Confirmation Advertisement'); and

(g) Recommendations of Committee of Independent Directors dated Monday, October 31, 2022, which was published in the Newspapers on Tuesday, November 01, 2022 ('Recommendations of IDC'). (The Public Announcement, Detailed Public Statement, Draft Letter of Offer, Letter of Offer, Corrigendum, Letter of Offer Dispatch Confirmation

Advertisement and the Recommendations of IDC are hereinafter referred to as the 'Offer Documents'). Offer Price: The Offer Price of ₹13.50/- (Rupees Thirteen and Fifty Paise Only) is payable in cash. There has been no revision in the Offer Price. Further, kindly note that the Promoter Acquirers have made an application with the Reserve Bank of India for change in shareholding beyond 26.00% (Twenty-Six Percent) of the paid-up equity capital of the Target Company. However, as on date of this Pre-Offer Advertisement, the Target Company is yet to be in receipt of the necessary approval from the Reserve Bank of India, for the said change. Except for being in receipt of the approval from the Reserve Bank of India, there are no other statutory approval(s) required by the Promoter Acquirers to complete this Offer. In accordance with the

provisions of Regulation 18 (11A) of SEBI (SAST) Regulations, if at the time of making payment to the Eligible Public Shareholders who have tendered their Equity Shares in the said Offer, the Target Company fails to receive the requisite approval from the Reserve Bank of India, then in such an event, an application shall be made to SEBI seeking extension of time from making payment to the said Public Shareholders, subject to ensuring revision in the Offer Price by addition of the delayed interest at the rate of 10.00% (Ten Percent) per annum on the Offer Price. For further details relating to the Offer Price, please refer to the Paragraph 6.1 beginning on page 24 of the Letter of Offer. 2. Recommendations of the Committee of Independent Directors of the Target Company ('IDC'): The Committee of IDC Members have opined that the Offer Price of ₹13.50/- (Rupees Thirteen and Fifty Paise Only) is fair and reasonable in accordance with the provisions of SEBI (SAST) Regulations, which was approved on Monday, October 31, 2022, and was published in the Newspapers on Tuesday, November 01, 2022.

3. This Offer is not a competing offer. The dispatch of the Letter of Offer to Public Shareholders as on Identified Date being Tuesday, October 18, 2022, for the purpose of this Offer, has been completed on Saturday, October 29, 2022, the details of which has been summarized herewith as below:

	No.	Tuttoututo	mode of Disputon	Shareholders
8	1.	Letter of Offer (Through Demat mode)	Email	8,962
	2.	Letter of Offer (To Demat Non-Email cases and all Physical cases)	Registered Post	264
ñ	3.	Letter of Offer (Email Bounce cases)	Registered Post	100
		Total	4	9,326
4.	Pleas	e note that a copy of the Letter of Offer along with other Offer Documents is also available a	nd accessible on the	websites of SEBI a

www.sebi.gov.in, BSE at www.bseindia.com, Target Company at www.ttienterprise.net, Registrar at www.purvashare.com, and Manager at

5. Public Shareholders are required to refer to Paragraph 8 titled 'Procedure for Acceptance and Settlement of the Offer' beginning on page 29 of

the Letter of Offer in relation to the procedure for tendering their Equity Shares in the Offer. Instructions for Public Shareholders

Public Shareholders holding Equity Shares in physical form may participate in this Offer through their Selling Broker by providing relevant information and documents as mentioned in Paragraph 8.9 titled 'Procedure for Equity Shares held in physical form' beginning on page 29 of the Letter

a) In case the Equity Shares are held in physical form

b) In case the Equity Shares are held in Demat form Public Shareholders holding the Equity Shares in Demat form may participate in this Offer by approaching their Selling Broker and tender their Equity Shares in Offer as per the procedure as mentioned in Paragraph 8.10 titled 'Procedure for tendering the Equity Shares held in dematerialized

form' beginning on page 30 of the Letter of Offer along with other details. All the observations received from SEBI vide letter bearing reference number 'SEBI/HO/CFD/DCR/RAC-1/P/OW/2022/52361/1' dated Friday, October 14, 2022, in terms of Regulation 16 (4) of the SEBI (SAST) Regulations upon submission of the Draft Letter of Offer are duly incorporated in the Letter

There are no other material updates concerning this Offer since the date of the Public Announcement, save as otherwise disclosed in the Offer

As on the date of this Advertisement and to the best of knowledge of the Promoter Acquirers, except of being in receipt of the approval from the Reserve Bank of India in terms of Paragraph 61 of Chapter – IX of Section III of Master Direction – Non-Banking Financial Company – Non-Systemically Important

Non-Deposit taking Company (Reserve Bank) Directions, 2016, bearing notification number DNBR.PD.007/03.10.119/2016-17 dated September 01, 2016, there are no statutory, regulatory, or other approvals required by the Promoter Acquirers to be implemented to complete this Offer. Please refer to the Paragraph 7.6 titled as 'Statutory Approvals and conditions of the Offer' beginning on page 28 of the Letter of Offer.

Schedule of Activities:

Contiduo of Atonivinos	original romativo oblicatio	Ttoriood oonoddio		
	(Day and Date)	(Day and Date)		
Date of the Public Announcement	Wednesday, July 06, 2022	Wednesday, July 06, 2022		
Last date of publication of Detailed Public Statement in newspapers	Wednesday, July 13, 2022	Wednesday, July 13, 2022		
Last date of filing of the Draft Letter of Offer with SEBI	Wednesday, July 20, 2022	Wednesday, July 20, 2022		
Last date for public announcement for a Competing Offer#	Tuesday, August 02, 2022	Tuesday, August 02, 2022		
Last date for receipt of SEBI observations on the draft letter of offer (in the event SEBI has not sought clarifications or additional information from the Manager)	Thursday, August 11, 2022	Friday, October 14, 2022 [®]		
Identified Date*	Thursday, July 21, 2022	Tuesday, October 18, 2022		
Date by which the Letter of Offer will be dispatched to the Equity Shareholders whose names appear on the register of members on the Identified Date	Wednesday, July 24, 2022	Thursday, October 27, 2022		
Last date by which the committee of the independent directors of the Target Company is required to give its recommendation to the Equity Public Shareholders for this Offer	Monday, August 29, 2022	Tuesday, November 01, 202		
Last date for revising the Offer Price / Offer Size	Tuesday, August 30, 2022	Wednesday, November 02, 20		
Date of publication of opening of Offer public announcement in the newspapers in which this Detailed Public Statement has been published	Tuesday, August 30, 2022	Wednesday, November 02, 20		
Date of commencement of tendering period ('Offer Opening Date')	Thursday, September 01, 2022	Thursday, November 03, 202		
Date of closing of tendering period ('Offer Closing Date')	Wednesday, September 14, 2022	Thursday, November 17, 202		
Last date of communicating the rejection/ acceptance and completion of payment of consideration or refund of Equity Shares to the Public Shareholders	Wednesday, September 28, 2022	2 Thursday, December 01, 202		

@Actual date of receiving SEBI's Observation Letter.

There has been no competing offer.

*Identified Date is only for the purpose of determining the names of the Public Shareholders to whom the Letter of Offer is sent. All the Public Shareholders (registered or unregistered) of the Equity Shares (except the Acquirers and the parties to the Share Purchase Agreement) are eligible to participate in this Offer any time before the closure of this Offer.

10. The copies of the inspection documents as specified under Paragraph 13 titled 'Documents for Inspection' beginning on page 38 of the Letter of Offer will be available for inspection at the registered office of the Manager, CapitalSquare Advisors Private Limited, located at 205-209, 2nd Floor, AARPEE Center, MIDC Road No. 11, CTS 70, Andheri (East), Mumbai - 400093, Maharashtra, India, or the Public Shareholders may access the inspection documents accessible on the website of the Manager at https://capitalsquare.in/tbrcl-oo-id and by obtaining its login credentials from the Manager by sending an email at mb@capitalsquare.in on any working day between 10:00 a.m. (Indian Standard Time) and 5:00 p.m. (Indian Standard Time) during the Tendering period i.e., commencing from Thursday, November 03, 2022, to Thursday, November 17, 2022.

at www.sebi.gov.in, BSE at www.bseindia.com, Target Company at www.ttienterprise.net, Registrar at www.purvashare.com, and Manager at

CAPITALSQUARE ADVISORS PRIVATE LIMITED 205-209. 2nd Floor AAPDEE O. 1

205-209, 2nd Floor, AARPEE Center, MIDC Road No 11, CTS 70, Andheri (East), Mumbai - 400098 Maharashtra India Contact Number: +91-22-66849999

Contact Person: Mr. Viveka Singhal Email Address: mb@capitalsquare.in Website: www.capitalsquare.in SEBI Registration Number: INM000012219

On behalf of all the Promoter Acquirers

V S Ranganathan (Promoter Acquirer 1)

11. The Promoter Acquirers accept full responsibility for the information contained in this Pre-Offer Advertisement and for the fulfillment of their obligations laid down in the SEBI (SAST) Regulations. A copy of this Pre-Offer Advertisement shall also be available and accessible on the websites of the SEBI

12. The capitalized terms used in this Pre-Offer Advertisement shall have the meaning assigned to them in the Offer Documents unless otherwise specified. Issued by the Manager to the Offer on behalf of the Promoter Acquirers

> Validity: Permanent Corporate Identification Number: U65999MH2008PTC187863

Original Tentative Schedule Revised Schedule

Date: Tuesday, November 01, 2022


New Delhi


Teaming together to create value

Place: Mumbai

ದೇವರ ದೇವ ಎಂಬುದ ಮರೆತೆ!







ದೇವ ನಿಧನ: 2.11.2006

ನೀವು ನಮ್ಮನ್ನಗಅದ್ದರೂ ನಿಮ್ಮ ಸವಿನೆನವು ಸದಾ ಹಚ್ಚ ಹಸಿರಾಗಿ ಉಆದಿದೆ. ಭಗವಂತ ನಿಮ್ಮ ಆತ್ಮಕ್ಕೆ ಶಾಂತಿ ಕೊಡಲ ಎಂದು ಪ್ರಾರ್ಥಿಸುತ್ತೇವೆ.

> "The most painful goodbye's are the ones that are never said and never explained".

ದು:ಐತಪ್ತರು: ಐ. ಎಂ. ಕಲ್ಲಪ್ಪನವರ ಕುಬುಂಐ ವರ್ಗದವರು ಬ್ಯಾಟರಾಯನಪ್ರರ



ಶ್ರೀ ಸುಬ್ರಮಣ್ಣೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿ. dorivlatb-560004. tta : 080-22422461/62, 26500879 tta : 080-41312650 ಈ ಮೇರ್ : sscbank@yahoo.com Website: www.subcobank.com

ಶಾಖೆ : ಬೆಂಗಳೂರು - ಕಾಚರಕನಹಳಿ ದೂ : 080-25490999, 25487147, ಮೊ : 9980206279 ಲಾಕರ್ ಸೌಲಭ್ಯ ಹೊಂದಿರುವ ಗ್ರಾಹಕರ ಗಮನ

ಶ್ರೀ ಸುಬ್ರಮಣ್ಣೇಶ್ವರ ಕೋ-ಆಪರೇಟವ್ ಬ್ಯಾಂಕ್ ಲಿ., ಬೆಂಗಳೂರು – ಕಾಚರಕನ**ಹಳ್ಳಿ ತಾಖೆಯನ್ನು (ಪ್ರ**ಸಕ್ತ ವಿಳಾಸ : ನಂ.12, ಜೈ ಗಣೇಶ ಪ್ಲಾಣಾ, ಕಮ್ಮನಹಳ್ಳಿ, ಮುಖ್ಯರಸ್ತೆ, ರಾಮಸ್ವಾಮಿಪಾಳ್ಯ, ಬೆಂಗಳೂರು-560033) ಡಿಸೆಂಬರ್ 2022 ಮಾಹೆಯ ಅಂತ್ಯದೊಳಗೆ ನಂ.49, 60 ಅಡಿ ರಸ್ತೆ, ನೆಹರು ರಸ್ತೆ, ಸುಬ್ಬಯ್ಯನಪಾಳ್ಯ, ಕಮ್ಮನಹಳ್ಳ, ವೆಂಗಳೂರು-560033 ಈ ವಿಳಾಸದಲ್ಲಿರುವ ನೂತನ ಶಾಖಾ ಪ್ರಾಂಗಣಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಹೊಸ ಕಟ್ಟಡಕ್ಕೆ ಲಾಕರ್ಗಳನ್ನು ಸ್ಥಳಾಂತರಿಸುವಾಗ ಹೆಚ್ಚಿನ ಕಾಳಜಿಯನ್ನು ವಹಿಸಲಾಗುವುದು. ಆದಾಗ್ಯೂ ಸ್ಥಳಾಂತರಿಸುವಾಗ ಲಾಕರ್'ಗೆ ಹಾನಿಯಾಗುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಲಾಕರ್'ನಲ್ಲಿ ಇರಿಸಲಾಗಿರುವ ವಸ್ತುಗಳನ್ನು ಶಾಖೆಗೆ ಭೇಟಿ ನೀಡಿ ಖಾಲಿ ಮಾಡಲು ತಮ್ಮಲ್ಲಿ ವಿನಂತಿಸುತ್ತಿದ್ದೇವೆ. ಲಾಕರ್ಗಳನ್ನು ಸ್ಥಳಾಂತರ ಮಾಡುವ ಮೊದಲು ತಮ್ಮ ವಸ್ತುಗಳನ್ನು ಸ್ವಾಧೀನಕ್ಕೆ ಪಡೆದುಕೊಂಡು, ಸ್ಥಳಾಂತರ ಕಾರ್ಯ ಮುಗಿದ ಮೇಲೆ ಅವುಗಳನ್ನು ಪುನ: ಲಾಕರ್ನಲ್ಲಿ ಇಡಲು ಅದಕಾಶ ಕಲ್ಪಿಸಲಾಗಿದೆ. ನವೆಂಬರ್ 2022 ಮಾಹೆಯ ಅಂತ್ರದೊಳಗೆ ಲಾಕರ್, ಖಾಲಿ ಮಾಡದಿದ್ದಲ್ಲಿ ಲಾಕರ್ ಘಟಕವನ್ನು ಅದರೊಳಗಿರುವ ವಸ್ತುಗಳ ಸಮೇತ ಲಾಕರ್ ಮಾಲೀಕರ ಜವಾಬ್ದಾರಿಯಲ್ಲಿ ವರ್ಗಾಯಸಲಾಗುತ್ತದೆ. ಈ ಸಂದರ್ಭದಲ್ಲಿ ಲಾಕರ್ ಒಳಗಿರುವ ವಸ್ತುಗಳಿಗೆ ಉಂಚಾಗಬಹುದಾದ ಹಾನಿ ಅಥವಾ ನಪ್ಪಕ್ಕೆ ನಾವು ಯಾವುದೇ ರೀತಿಯಲ್ಲೂ ಜವಾಬ್ದಾರರಾಗಿರುವುದಿಲ್ಲ ಎಂಬುವುದನ್ನು ದಯವಿಟ್ಟು ಗಮನಿಸಿ, ಹೆಚ್ಚಿನ ವಿವರಗಳಿಗೆ ಶಾಖೆಯನ್ನು ಸಂಪರ್ಕಿಸಿ.

ಸಮಯದಲ್ಲೂ ನಮ್ಮ ಅತ್ಯುತ್ತಮ ಬ್ಯಾಂಕಿಂಗ್ ಸೇವೆಗಳನ್ನು ನೀಡುವ ಭರವಸೆಯನ್ನು ನೀಡುತ್ತೇವೆ.

ಸ್ಥಳ : ಬೆಂಗಳೂರು ಕಾಚರಕನಹಳ್ಳಿ ಶಾಖಾ ವ್ಯವಸ್ಥಾಪಕರು Detect : 2/11/2022

PUBLIC NOTICE

This is to notify the general public that our client intends to purchase immovable properties bearing Survey No.85/2, measuring 5 Acres 01 Guntas, Survey No.85/ measuring 3 Acres 23 Guntas and portion of Survey No.85/5 measuring 1 Acres 1 Guntas from Mrs.R.Girijamma wife of late A.Rajashekaraiah and her children Mr.J.R.Basavaraj, Mr.J.R.Devaraj and Mr.J.R.Lingaraj; and Survey No.85/4 measuring 1 Acre 20 Guntas from Mr.H.Vishwanth son of late Honnappa; and Survey No.85/5 measuring 3 Acres 36 Guntas from Mr.H.Shivananda Sangamesh son of Shivananda H; and portion of Survey No.85/5 measuring 2 Acres 20 Guntas and Survey No.85/6 measuring 20 Guntas from Mr.H.Shivananda son of late Honnappa: and Survey No.85/7 measuring 20 Guntas from Mrs.H.Honamma @ Honnadevi wife of late Honnappa, all situated at Bandenallasandra village, Jigani Hobli, Anekal Taluk, Bangalore District, which is more fully described in the schedule hereunder and hereinafter referred to as "Schedule Properties"

Any person having any right, title, interest or claim in the Schedule Properties or having any objection to the sale must notify the undersigned with documentary proof thereof within 15 days from the date of this publication, failing which it shall be deemed that no person has any objection to our client purchasing the Schedule Properties. SCHEDULE PROPERTIES

The following properties all situated at Bandenallasandra village, Jigani Hobi Anekal Taluk, Bangalore District

SI	Survey	Ext	tent		Boundaries		
No	Nos.	Acres	Guntas	East	West	North	South
1.	85/2	5	01	Survey No.85/3	Survey No.85/1	Survey No.86	Nanjapura Village Boundary
2.	85/3	3	23	Survey No.85/4	Survey No.85/2	Survey No.86	Nanjapura Village Boundary
3.	85/4	.1	20	Survey No.85/5	Survey No.85/6	Survey No.99	Survey No.85/7
4.	85/5	2	20	Survey Nos.99, 85/4, 85/6,85/7 and 84	Survey No.85/3	Survey No.86	Portion of Survey No.85/5
5.	85/5	1	16	Survey Nos.81 and 82	Nanjapura Vilage Boundary	Survey No.85/5	Private Land
6.	85/6	0	20	Survey No.85/4	Survey No.85/5	Survey No.85/5 and thereafter Survey No.99	Survey No.85/7
7.	85/7	0	20	Survey No.85/5	Survey No.85/5	Survey No.85/4 and 85/6	Survey No.85/5

Address: 2nd Floor, Shivashankar Plaza, 19, Lal Bagh Road, Richmond Circle, Bangalore - 560027; Ph: 080-41680004, E-mail ID: admin@agraalegal.com

Advocates and Consultants

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಒಂದು ಉದ್ಯಮ) ಕಾರ್ಯನಿರ್ವಾಹಕ ಅಭಿಯಂತರರ ಕಾರ್ಯಾಲಯ, ಕೃಭಾಜನಿನಿ, ಆಣೆಕಟ್ಟು ವಿಭಾಗ, ಆಲಮಟ್ಟಿ. ತಾ:ಬ.ಬಾಗೇವಾಡಿ, ಜಿ:ವಿಜಯಪುರ.

ದೂರವಾಣಿ:08426–281027.ಇಮೇಲ್:dam_division@rediffmail.com

ಸಂ:ಕೃಭಾಜನಿನಿ/ಆಆವಿ/ಡಿ.ಬಿ/ಟಿಂಡರ್/2022–23/2594 ದಿನಾಂಕ:29.10.2022 ಅಲ್ಪಾವಧಿ ಸಂಕ್ಷಿಪ್ತ ಟೆಂಡರ್ ಪ್ರಕಟಣೆ

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕೃಛಾಜನಿನಿ. ಬೆಂಗಳೂರು, ಇವರ ಪರವಾಗಿ ಕಾರ್ಯನಿರ್ವಾಹಕ ಅಭಿಯಂತರರು, ಕೃಭಾಜನಿನಿ. ಆಣೆಕಟ್ಟು ವಿಭಾಗ ಆಲಮಟ್ಟಿ ತಾ: ಬ.ಬಾಗೇವಾಡಿ ಇವರು ಅರ್ಹ ಗುತ್ತಿಗೆದಾರರಿಗೆ (1) Drone survey for Land Acquisition in back waters of Almatti Reservoir between 519.600 mtr & 524.256 mtr - Indent No. 23162 Rs. 126.75 Lakhs (2) Outsourcing of collection of Entry fees from the Visitors/Tourist for Musical Dancing Fountain, Multimedia Laser Show, 3D Projection Mapping and other 77 acre Landscape gardens i.e., Moghal garden, Italian early and later, French garden etc., at Almatti Dam Site for One Year (2022-23) - (REP) Rs. 162.75 Lakhs ಶೇಕಡಾವಾರು ದ್ವಿ-ಲಕೋಟೆಗಳಲ್ಲಿ ಕೆ.ಟಿ.ಪಿ.ಟಿ. ನಿಯಮಗಳನ್ವಯ, ಅರ್ಹ ಬಿಡ್ಡುದಾರರುಗಳಿಂದ ಟೆಂಡರ್ ಅಹ್ವಾನಿಸಿದ್ದು, ಗುತ್ತಿಗೆದಾರರುಗಳು ಭದ್ರತಾ ಠೇವಣಿಯನ್ನು ಇ-cash ನಲ್ಲಿ ತುಂಬಿ ತಮ್ಮ ಬಿಡ್ಡುಗಳನ್ನು ದ್ವಿ-ಲಕೋಟೆ ಪದ್ಧತಿಯಲ್ಲಿ ಸಲ್ಲಿಸಬಹುದಾಗಿದೆ. ಮೊದಲ ಲಕೋಟೆಯು ತಾಂತ್ರಿಕ ಬಿಡ್ಡದಾಗಿದ್ದು ಅಗತ್ಯವಿರುವ ದಾಖಲೆಗಳನ್ನು

 ಟೆಂಡರ ಡಾಕುಮೆಂಟ್ಷಗಳನ್ನು ವೆಬ್ ಸೈಟನಲ್ಲಿ ನೋಡಿಕೊಳ್ಳುವ / ಡೌನಲೋಡ ಮಾಡಿಕೊಳ್ಳುವ ದಿನಾಂಕ ಹಾಗೂ ಸ್ವಿಕರಿಸುವ ಕೊನೆಯ ದಿನಾಂಕ: 02-11-2022 ರಿಂದ 16-11-2022 ಸಾಯಂಕಾಲ 5.00 ಘಂಟೆಯವರೆಗೆ 2) ಪೂರ್ವಭಾವಿ ಸಭೆ (ಪ್ರೀಬಿಡ್ ಮೀಟಿಂಗ್) ದಿನಾಂಕ: 09-11-2022 11.00 ಘಂಟೆಗೆಯಿ0ದ ಮಧ್ಯಾಹ್ನ 12.00 ಘ0ಟೆಯವರೆಗೆ ಕಾರ್ಯಪಾಲಕ ಅಭಿಯ0ತರರು, ಕೃಭಾಜನಿನಿ, ಆಣೆಕಟ್ಟು ವಿಭಾಗ, ಆಲಮಟ್ಟಿ ಕಚೇರಿಯಲ್ಲಿ. 3) ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 18-11-2022 ಮುಂಜಾನೆ 11.00 ಘಂಟೆಗೆ. 4) ಆರ್ಥಿಕ ಬಿಡ್ ತೆರೆಯುವ ದಿನಾಂಕ: 21-11-2022

ಒಳಗೊ0ಡಿದ್ದು ಪ್ರಾರಾ 1.1 ರಂತೆ, ಎರಡನೇ ಲಕೋಟೆಯು ಆರ್ಥಿಕ ಬಿಡ್ಡಗಿದ್ದು

ತಾಂತ್ರಿಕ ಬಿಡ್ಡನಲ್ಲಿ ಅರ್ಹರಾದವರ ಆರ್ಥಿಕ ಬಿಡ್ಡುಗಳನ್ನು ಮಾತ್ರ

ಮುಂಜಾನೆ 11.00 ಘಂಟೆಗೆ. ಟೆಂಡರಗೆ ಸಂಬಂಧಿಸಿದ ಮಾಹಿತಿಗಳನ್ನು ಈ ಕಛೇರಿಯಿಂದ ಕಛೇರಿ ಅವಧಿಯಲ್ಲಿ ಅಥವಾ ಉಳಿದಂತೆ ಟಿಂಡರನಲ್ಲಿ ಯಾವುದೇ ಬದಲಾವಣೆಗಳನ್ನು ಈ ವೆಬ್ಸ್ಟೆಟನ್ನು ಸಂಪರ್ಕಿಸಿ ಪಡೆಯಬಹುದು. http://www.eproc. karnataka.gov.in ಸಂಪರ್ಕಿಸಬೇಕಾದ ಕಛೇರಿ ದೂರವಾಣಿ

> ಸಹಿ/- ಕಾರ್ಯನಿರ್ವಾಹಕ ಅಭಿಯಂತರರು, ಕೃಭಾಜನಿನಿ, ಆಣೆಕಟ್ಟು ವಿಭಾಗ,

ವಾಸಾಸಂಭ್ರವಿಜಯಮರ/501/ಎಂಸಿಎ/2022-23

ತೆರೆಯಲಾಗುವುದು.

08426-281027.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ:ನಗರದಲ್ಲಿ ಧಾರಾಕಾರ ಮಳೆ

ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ, ಸಂಜೆ ಮಳೆ। ರಾತ್ರಿವರೆಗೂ ಜಿಟಿಜಿಟಿ



• **ಕನ್ನಡಪ್ರಭ ವಾರ್ತೆ** ಬೆಂಗಳೂರು

ನಗರದಲ್ಲಿ ಕೆಲವು ದಿನಗಳ ಕಾಲ ಬಿಡುವು ನೀಡಿದ್ದ ಮಳೆರಾಯ ಮತ್ತೆ ಆಗಮಿಸಿದ್ದು, ನಗರದಾದ್ಯಂತ ಮಂಗಳವಾರ ಧಾರಾಕಾರ

ಬಂಗಾಳಕೊಲ್ಲಿಯಲ್ಲಿವಾಯುಭಾರಕುಸಿತಉಂಟಾಗಿರುವ ಪರಿಣಾಮ ನಗರದಲ್ಲಿ ಮತೆ ಮಳೆ ಆರಂಭಗೊಂಡಿದೆ. ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಉಂಟಾಗಿತ್ತು. ಸಂಜೆ 4 ಗಂಟೆಯ ಸುಮಾರಿಗೆ ಮಳೆ ಆರಂಭವಾಯಿತು. ರಾತ್ರಿವರೆಗೂ ಜಿಟಿ

ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಕೆ.ಆರ್.ರಸ್ತೆ, ಮೆಜೆಸ್ರಿಕ್,

ಶಿವಾಜಿ ನಗರ, ರೇಸ್ ಕೋರ್ಸ್ ರಸ್ತೆ, ಶಿವಾನಂದ ರೈಲ್ತೆಅಂಡರ್ ಪಾಸ್, ಕೆ.ಆರ್.ಮಾರುಕಟ್ಟೆ, ಬಳ್ಳಾರಿ ರಸ್ತೆ, ಎಂಜಿ ರಸ್ತೆ, ಆನಂದ್ ರಾವ್ ವೃತ್ತ, ಮಾಗಡಿ ರಸ್ತೆ, ಓಕಳಿಪುರ ಜಂಕ್ಷನ್ ಸೇರಿದಂತೆ ಹಲವು ಕಡೆ ಮಳೆಯಿಂದ ವಾಹನ ಸಂಚಾರದಲ್ಲಿ ದಟಣೆ ಉಂಟಾಯಿತು.

ನಗರದ ವಿವಿಧ ರಸ್ತೆ ಮತ್ತು ಜಂಕ್ರನ್ ಗಳಲ್ಲಿ ಭಾರೀ ಪ್ರಮಾಣ ನೀರು ಶೇಖರಣೆಗೊಂಡ ಪರಿಣಾಮ ವಾಹನ ಸವಾರರು ಪರದಾಡಿದರು. ಮಹದೇವಪುರ, ಬೊಮ್ಷನಹಳ್ಳಿ, ಪೂರ್ವ ವಲಯ, ಹೊರಮಾವು, ಬಾಣಸವಾಡಿ, ಕೆಆರ್ಫುರ ಸೇರಿ ದಂತೆ ವಿವಿಧ ಕಡೆ ಮರ ಹಾಗೂ ಮರ ಕೊಂಬೆ ಧರೆಗುರುಳಿದ ವರದಿಯಾಗಿದೆ.

CHANGE OF NAME

, DHANSHRI RAMESH ZIRAPE,

R/at No D 602, Vajram Tiara,

Doddaballapur Main Road,

Avalahalli, Bangalore 560064.

have changed my name to

DHANASHRI RAMESH ZIRAPE

for all practical purposes vide

affidavit dt. 31.10.2022 sworn

before Notary G R Ravichandra

ಹೊರಮಾವಿನಲಿ 3.45 ಸೆಂ.ಮೀ.ಮಳೆ

ಬೆ೦ಗಳೂರಿನಲ್ಲಿ ಮಂಗಳವಾರ ಸರಾಸರಿ 0.6 ಸೆಂ.ಮೀ ಮಳೆಯಾ ಗಿದೆ. ಮಹದೇವಪುರದ ಹೊರ ಮಾವಿನಲ್ಲಿ ಅತಿ ಹೆಚ್ಚು 3.45 ಸೆಂ. ಮೀ. ಮಳೆಯಾದ ವರದಿಯಾ ಗಿದೆ. ಉಳಿದಂತೆ, ಬಾಣಸವಾಡಿ ಯಲ್ಲಿ 2.65 ಸೆಂ.ಮೀ, ಕೆ. ಆರ್ ಪುರ 1.9, ಎಚ್ಎಎಲ್ ಮತ್ತು ದೊಡ್ಡಾನೆಕುಂದಿಯಲ್ಲಿ ತಲಾ 1.85, ಕಮ್ಮನಹಳ್ಳಿಯಲ್ಲಿ 1.8, ದೊಮ್ಮಲೂರು ಮತ್ತು ಕೋನೇನ ಆಗ್ರಹಾರದಲ್ಲಿ ತಲಾ 1.7, ಹೊಯಳ ನಗರ 1.6, ವನ್ನಾರ್ ಪೇಟೆ 1.55, ಯಲಹಂಕ 1.4, ಹೆಮ್ಮಿಗೆಪುರ 1.35, ಪುಲಕೇಶಿನಗರ 1.3, ಬೆಳ್ಳಂದೂರು ಮತ್ತು ಬೊಮ್ಮನಹಳ್ಳಿಯಲ್ಲಿ 1.25, ಮಾರತ್ಹಳ್ಳಿ ಮತ್ತು ಎಚ್ಎಸ್ ಆರ್ನಲ್ಲಿ ತಲಾ 1.2 ಸೆಂ.ಮೀ ಮಳೆಯಾದ ವರದಿಯಾಗಿದೆ.

5, 6ರಂದು ನಗರದಲ್ಲಿ ಬೃಹತ್ ಜಿನ್ ಫೆಸ್ಟಿವಲ್

ದೇಶ, ವಿದೇಶಗಳ ಮದ್ಯ ಬ್ರ್ಯಾಂಡ್ ಗಳು ಲಭ್ಯ ಜಯಮಹಲ್ ಪ್ಯಾಲೇಸ್ ನಲ್ಲಿ ಆಯೋಜನೆ

• **ಕನ್ನಡಪ್ರಭ ವಾರ್ತೆ** ಬೆಂಗಳೂರು

ರಾಜಧಾನಿಯ ಮದಿರೆ ಪ್ರಿಯರಿಗೆ ಖುಷಿಯ ಸುದ್ದಿಯೊಂದಿದೆ. ಇದೇ ಮೊದಲ ಬಾರಿಗೆ ಐಟಿ ಸಿಟಿಯಲ್ಲಿ ಬೃಹತ್ 'ಜಿನ್ ಫೆಸ್ರಿವಲ್' ಜರುಗಲಿದ್ದು,

ದೇಶ, ವಿದೇಶದ ವಿಶೇಷ ಬ್ರ್ಯಾಂಡ್ಗಳು ಒಂದೇ ಸೂರಿನಡಿ ಕೈಗೆಟುಕಲಿವೆ. ದೆಹಲಿ, ಮುಂಬೈ ಬಳಿಕ ಫುಡ್ ಟಾಕ್ ಇಂಡಿಯಾದ ಜಿನ್ ಎಕ್ಸ್ ಪ್ಲೋರರ್ ಕ್ಲಬ್ ನಿಂದ ನಗರದ ಜಯಮಹಲ್ ಪ್ಯಾಲೆಸ್ ನಲ್ಲಿ ನ.5 ಮತು 6ರಂದು 'ಜಿನ್ ಫೆಸಿವಲ್ - ಮಿಥಿಕಲ್ ಎಡಿಶನ್' ಆಯೋಜನೆಯಾಗಿದೆ. ವೀಕೆಂಡ್ ನಲ್ಲಿ ಅಪರೂಪದ ಜಿನ್ ಹೀರುವ ಅವಕಾಶದ ಜತೆಗೆ ಪಾರ್ಟಿಗೆ ಅನು ಗುಣವಾಗಿ ಖ್ಯಾತ ಸಂಗೀತಗಾರರ ಪ್ರದರ್ಶನ ಇರಲಿದೆ. ಎರಡೂ ದಿನ ಮಧ್ಯಾಹ್ನ 12ರಿಂದ ರಾತ್ರಿ 10ಗಂಟೆವರೆಗೆ ಮದ್ಯದ ಉತ್ಪವ ನಡೆಯಲಿದೆ.



 ಒಬ್ಬರಿಗೆ ₹1200 ∎ ನಾಲ್ವರ ಗುಂಪಿಗೆ ₹3600 ಜಿನ್ಗೆ ಪ್ರತ್ಯೇಕ ಶುಲ್ಕ

ಯಾವ್ಯಾವ ಬ್ರ್ಯಾಂಡ್?: ಬೀಫೀಟರ್, ಬುಲ್ಡಾಗ್, ಗೋರ್ಡೊನ್ ಎಕ್ ಜಿಮ್ನೀಸ್, ಗ್ರೇಟರ್ ದೆನ್, ಹೆಂಡ್ರಿಕ್, ಜೇಡ್ ಫಾರೆಸ್, ಜೆಯಲ್ಡರ್, ಮೆಲಿ, ಮಂಕಿ 47, ಸ್ಲೌಡ್, ಸಮಾರಾ, ಶೈಪ್, ಸ್ಟೆಂಜರ್ ಆ್ಯಂಡ್ ಸನ್ ಟಮ್ರಾಸ್, ಟಾಂಕ್ತರೆ ಸೇರಿ ಇತರೆ ಬ್ರ್ಯಾಂಡ್ ಗಳನ್ನು ಪಡೆಯಬಹುದು. ಮ್ಯೂಸಿಕ್: ಸಂಜೆ 4ರಿಂದ ಮ್ಯೂಸಿಕ್ ಅನುರಣಿಸಲಿದ್ದು, ಮೊದಲ ದಿನ ಅದಿತಿ ರಮೇಶ ಬ್ಯಾಂಡ್, ಫ್ರಿಝೆಲ್ ಡಿಸೋಝಾ, ಪೀಟರ್ ಕ್ಯಾಟ್ ರೆ ಕೋರ್ಡಿಂಗ್ ಕೋ ಪಾರ್ಟಿಯ ಬಿಸಿ ಏರಿಸಲಿದ್ದಾರೆ. ಭಾನುವಾರ ಸಿಕ್ಫ್ ಪ್, ಸ್ಪ್ಯಾಲ್ವರ್ಟ್ ಜಾನ್, ಮೇರಿ ಆ್ಯನ್ ಬ್ಯಾಂಡ್ಗಳ ಪ್ರದರ್ಶನವಿದೆ.

ಕರ್ನಾಟಕ ಸರ್ಕಾರ

ಜಿಲಾ ಪಂಚಾಯಿತಿ

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಿಕ್ಕಮಗಳೂರು ದೂರವಾಣಿ ಸಂಖ್ಯೆ:08262-220936 ಇ-Mail: zpedckm@rediffmail.com

ಟೆಂಡರ್ ಪ್ರಕಟಣೆ ಸಂಖ್ಯೆ:ಸಅ/08/2022-23 ದಿಕಾಂಕ:29.10.2022

ಟೆಂಡರ್ ಪ್ರಕಟಣೆ

ಕಾರ್ಯಪಾಲಕ ಇಂಜಿನಿಯರ್, ಪಂಜಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಚಿಕ್ಕಮಗಳೂರುರವರು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನ.ರಾ.ಪುರ, ತೃಂಗೇರಿ, ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇ-**ಪ್ರೊಕ್ಕೂರ್ ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ**. ಕಾಮಗಾರಿಯ ಗರಿಷ್ಠ ಮೊತ್ತ ರೂ.100.00 ಲಕ್ಷಗಳು ಮತ್ತು ಕನಿಷ್ಠ ಮೊತ್ತ ರೂ.2.00 ಲಕ್ಷಗಳು ವಹಿಸಿಕೊಳ್ಳುವ ಅಥವಾ ನಿರ್ವಹಿಸಿರುವ ಸಾಮರ್ಥ್ಯದ ಬಗ್ಗೆ Standard Tender Document KW-1, 2, 3 ರಂತೆ ವಿವರಗಳನ್ನು ಲಗತ್ತಿಸತಕ್ಕದ್ದು, ಸದರಿ ಕಾಮಗಾರಿಗಳಿಗೆ ಇ-ಪ್ರೊಕ್ಯೂರ್ ಮೆಂಟ್ ಮೂಲಕ ಡೌನ್ಲೇಡ್ ಮಾಡಿದ ಡಾಕ್ಕೂಮೆಂಟ್ಗಳನ್ನು ದಿನಾಂಕ:29.10.2022 ರಿಂದ ದಿನಾಂಕ:14.11.2022 ರವರೆಗೆ ಸಂಜೆ 5.00 ಗಂಟೆಯೊಳಗೆ ಭರ್ತಿ ಮಾಡಿ ಆಪ್*ಲೊಡ್* ಮಾಡುವುದು. ತಾಂತ್ರಿಕ ಬಿಡ್ಡನ್ನು ಸಾಧ್ಯವಾದಲ್ಲಿ ದಿನಾಂಕ:16.11.2022 ರಂದು ಸಂಜೆ 5.00 ಗಂಟೆಗೆ ತೆರೆಯಲಾಗುವುದು. ಆರ್ಥಿಕ ಬಿಡ್ಡನ್ನು ಸಾಧ್ಯವಾದಲ್ಲಿ **ದಿನಾಂಕ:22.11.2022** ರಂದು ಬೆಳಿಗ್ಗೆ 11.00 ಗಂಟೆಗೆ ತೆರೆಯಲಾಗುವುದು. ಈ ದಿನಾಂಕದಂದು ಆಕಸ್ತಿಕ ರಜಾ ದಿನಗಳು ಬಂದಲ್ಲಿ ಮರು ದಿನವನ್ನು, ಪರಿಗಣಿಸಲಾಗುವುದು, ಪ್ರಕಟಣೆಯನ್ನು www.eproc.

karnataka.gov.in ನಲ್ಲಿ ಓದಿಕೊಳ್ಳುವುದು. ಹೆಚ್ಚಿನ ವಿವರಗಳಿಗೆ ಕಛೇರಿ ವೇಳೆಯಲ್ಲಿ

ವಿಷಯ ನಿರ್ವಾಹಕರನ್ನು ಸಂಪರ್ಕಿಸಿ ತಿಳಿಯಬಹುದಾಗಿದೆ. ಸಹಿ/-ಕಾರ್ಯಪಾಲಕ ಇಂಜಿನಿಯರ್. ಪಂಚಾಯತ್ ರಾಚ್ ಇಂಚಿನಿಯರಿಂಗ್ ವಿಭಾಗ, ಚಿಕ್ಕಮಗಳೂರು

CHANGE OF NAME

PRADEEP S @ NIRRANJAN S S/O. Srinivasa, Aged about 28 years, Residing at No. 189, 3rd Cross, Vinayakanagar, Kengeriupanagara, Kengeri, Bengaluru South, Karnataka, Bengaluru-560060. Have changed my name from PRADEEPS to NIRRANJAN.S., affidavit dated 31/10/2022 sworn before K.C. Chowde Gowda advocate and notary Bangaiore.

(IR) Ingersoll Rand

NER_SnT_ Project_02_2022

ಚೀಫ್ ಸಿಗ್ನಲ್ ಮತ್ತು ಟೆಲಿಕಮ್ಯೂನಿಕೇಷನ್

ಗೋರಖ್ಪುರ್ ಇವರು ಭಾರತದ ರಾಷ್ಟ್ರಪತಿಗಳ

ಪರವಾಗಿ ಮತ್ತು ಸಲುವಾಗಿ (ಎರಡು ಲಕೋಟೆ

|ಪದ್ಧತಿಯಲ್ಲಿ) ಕೆಳಕಂಡ ಕೆಲಸಗಲಿಗಾಗಿ ಟೆಂಡರ್|

ದಾಖಲೆಯಲ್ಲಿ ಸೂಚಿಸಿರುವ ಅರ್ಹತೆಗಳನ್ನು

ಹಾಗೂ ಸಾಕಷ್ಟು ಹೊಂದಿರುವ ಗುತ್ತಿಗೆದಾರರುಗ

ಟೆಂಡರ್ ಸೂಚನಾ ಸಂ. ಮತ್ತು ಕೆಲಸದ ವಿವರ:

NER_SnT_Project_02_2022, 2. ಕೆಲಸದ ಹೆಸರು:

ಕ್ಯಾಂಟ್ರ-ಭಾಂಟ್ರಿ ಜಂಕ್ಷನ್ ವಿಭಾಗದಲ್ಲಿ

(ಎಸ್ ಅಂಡ್ ಟಿ ಸೇವಾ ಕಟ್ಟಡ) ಮಿಡ್-ಸೆಕ್ಷನ್ಗ

ವಿದ್ಯುತ್ತೀಕರಣ ಸೇರಿದಂತೆ ಪಕ್ಕದ ನಿಲ್ದಾಣಗಳಲ್ಲಿ

ಸಂಯೋಜಿತ ಕೆಲಸಗಳು, ಟ್ರಾಕ್ ಸರ್ಕ್ಲೂಟಿಂಗ್

ಗಾಗಿ ಡಿಜಿಟಲ್ ಆಕ್ಕಲ್ ಕೌಂಟರ್ ಬಳಸಿಕೊಂಡು

ಸ್ರಯಂಚಾಲಿತ ಸಿಗ್ನಲಿಂಗ್ ಕೆಲಸಗಳಿಗಾಗಿ ಸರ್ವೆ

ವಿನ್ಯಾಸ, ಪೂರೈಕೆ, ಅನುಸ್ಥಾಪನೆ, ಪರೀಕ್ಷೆ ಮತ್ತು

ಕಾರ್ಯಾರಂಭಕ್ಕಾಗಿ ಕೆಲಸಗಳು. **ಅಂದಾಜು ಮೊ**ತ್ತ

(₹): ₹ 48,01,92,978.07, ಅರ್ನೆಸ್ಟ್ ಮನಿ:

(₹): ₹ 25,51,000/-, ಸ್ವೀಕೃತ ಪತ್ರವನ್ನು

|ನೀಡಿದ ದಿನಾಂಕದಿಂದ ಪೂರ್ಣಗೊಳಿಸುವ ಅವಧಿ

/ಸಮಯ: 12 ತಿಂಗಳುಗಳು, ಮುಕ್ತಾಯದ

ದಿನಾಂಕ ಮತ್ತು ಸಮಯ: 28.11.2022ರಂದು

15:00 ಗಂಟೆಗಳವರೆಗೆ. (1) ಆಫರ್ನ ದಿನಾಂಕದ

ಸಿಂಧುತ್ವ ಟೆಂಡರ್ ತೆರೆಯುವ ದಿನಾಂಕದಿಂದ

90 ದಿನಗಳವರೆಗೆ. (2) ವಿವರವಾದ ಟೆಂಡರ್

ಸೂಚನೆ, ಅರ್ಹತಾ ಮಾನದಂಡ, ಷರತ್ತು ನಿಬಂಧ

ನೆಗಳು http://www.ireps.gov.in ಅನ್ನುವ

ಪ್ರಯಾಣಿಕರ ಸೌಲಭ್ಯಗಳ ದೂರುಗಳನ್ನು

ಮೊಬೈಲ್ ಸಂ. 09794845955ಗೆ ಎಸ್ಎಂಎಸ್ ಮಾಡಿ.

ಪ್ರಯಾಣ ಮಾಡದಿರಿ'

ಸಿಎಸ್ಟಿಇ/ಪ್ರಾಜೆಕ್ಸ್

ಗೊರಖ್ಪುರ್

ವೆಬ್ಸೈಟ್ನಲ್ಲಿ ಲಭ್ಯ ವಿರುತ್ತವೆ.

ವಾರಣಾಸಿ

| ೪೦ದ ಇ-ಟೆಂಡರ್ಗಳನ್ನು ಆಹ್ರಾನಿಸುತ್ತಿದ್ದಾರೆ:

ಇಂಜಿನಿಯರ್/ಪ್ರಾಜೆಕ್ಟ್/ಎನ್.ಇ.

ಇಂಗರ್ಸಾಲ್-ರ್ಫಾಂಡ್ (ಇಂಡಿಯಾ) ಲಿಮಿಟೆಡ್

CIN:L05190KA1921PLC036321

ನೋಂದಾಯಿತ ಕಛೇರಿ : ಒಂದನೇ ಮಹಡಿ, ಸುಬ್ರಹ್ಮಣ್ಯ ಆರ್ಕೆಡ್, ಸಂ. 12/1,

ಬನ್ನೇರುಘಟ್ಟ ರಸ್ತೆ, ಬೆಂಗಳೂರು - 560 029.

ಸೂಚನೆ

ಸೂಚನೆ ನೀಡುವುದೇನೆಂದರೇ, ಇಂಗರ್ಸಾಲ್- ರ್ಯಾಂಡ್ (ಇಂಡಿಯಾ) ಲಿಮಿಟೆಡ್ನ [''ದಿ ಕಂಪನಿ''

ನಿರ್ದೇಶಕರ ಮಂಡಳಿಯ ಸಭೆಯು ನವೆಂಬರ್ 11, 2022ರ ಶುಕ್ರವಾರ ನಡೆಯಲಿದ್ದು, ಇಂಟರ್ ಆಲಿಯಾ (i)

ಸೆಪ್ಕೆಂಬರ್ 30, 2022ಕ್ಕೆ ಕೊನೆಗೊಂಡ ಕಂಪನಿಯ ತ್ರೈಮಾಸಿಕ ಮತ್ತು ಆರು ತಿಂಗಳುಗಳ ಅವಧಿಗೆ ಕೊನೆಗೊಂಡ

ಪರಿಶೋಧಿತವಾಗದಿರುವ ಹಣಕಾಸು ಫಲಿತಾಂಶಗಳ ದಾಖಲೆಗೆ ತೆಗೆದುಕೊಳ್ಳುವುದಕ್ಕಾಗಿ ಮತ್ತು (ii) ಮಾರ್ಚ್ 31

2023ಕ್ಕೆ ಕೊನೆಗೊಳ್ಳುವ ಮಧ್ಯಂತರ ಹಣಕಾಸು ವಾರ್ಷಿಕ ಡಿವಿಡೆಂಟ್ ಘೋಷಣೆ ಪರಿಗಣಿಸುವುದಕ್ಕಾಗಿ.

CHANGE OF NAME SIDDARAJU SWAMY P. S, aged about 47 years, S/o (Late) Shri.Siddamaraiah, residing at No.62, Palanahalli, Near

Palanahalli Mutt, Solur Hobli, Magadi Taluq, Palanahalli Post, Ramanagar-562 127. Have changed my name from SIDDARAJU S. @ D.R. SHREE SIDDARAJU SWAMY P. S to SIDDARAJU SWAMY P. S., vide affidavit advocate and notary Bangalore

ಇಂಗರ್ಸಾಲ್-ರ್ಯಾಂಡ್ (ಇಂಡಿಯಾ) ಲಿಮಿಟೆಡ್ ಪರವಾಗಿ

IN THE COURT OF VII ADDL SMALL

CAUSE JUDGE AND ACMM AT

BANGALORE - (SCCH - 02)

S.C. No. 854/2022

Office at No. 112, J.C.Road, Bangalore-560002.

And one of its Branch offices called

Shanthinagar, Branch, at Shanthinagar

Sri.Nagaraj M & anotherDEFENDANT

NOTICE TO THE DEFENDANT IN

THE ABOVE CASE

54, Adarshnagar, New No.14, 1st A Cross,

Kalyannagar, 1st Main Road, Nagarabhavi,

Sri. Gangadhar. C, No.7, 5th Cross, 1st

Main Road, Hosahafi, Vijayanagar, #5/1 , 2nd Floor, 6th Cross,Bangalore-560040.

The plaintiff in the above case has filed a

suit for recovery against the defendant for

an amount of Rs. 84,231/- (Eighty Four

Thousand Two Thirty One Only) along with

the past, present and future interest and costs/

charges that are identified and levied by the

Plaintiff till the date of realization of the entire

claim amount. In the said suit the court has

issued notice through court as well as through

registered post however the same has not

Hence notice is hereby given to you to appear

in this court either in person or through a

counsel duly instructed or through anyone

authorized by law to act for on behalf of you in

the above case on 16.12.2022 at 11.00 a.m. in

the above case to contest in the above matter.

If you fail to appear before this court on the

aforesaid date, the same will be dealt with

Issued under my hand and seal of this Hon'ble

court on this the 19th day of October 2022.

By the Order of the Court

City Civil Court, Bengaluru

Assistant Registrar

heard and decided in your absence.

been received by you.

Sri. Nagaraj M, S/o Muniswamy C, D.No.

.....PLAINTIFF

ಪ್ರಧಾನ ವ್ಯವಸ್ಥಾಪಕರು- ಕಾರ್ಪೋರೇಟ್ ಫೈನಾನ್ಸ್ ಮತ್ತು ಕಂಪನಿ ಕಾರ್ಯದರ್ಶಿ.

Bangalore-560027.

BETWEEN: CANARA BANK

Reddy, Bangalore. CIVIL JUDGE AT NELAMANGALA O.S No. 65/2021

BETWEEN : K.S. Anand, Issued Paper Publication to defendant Sri. B. Basavaraju, S/o Late Boregowda, R/at Hullenahalli Village, Chkenahalli Post, Bellur Hobli, Nagamangala Taluk,

All also R/at No.1156, 4th A Main Road, M.C.Layout, Vijayanagar, Bangalore-560040.

Whereas the above said plaintiff has filed the suit for specific performance against you. You are hereby summoned to appear in the court 13/12/2022 at 11.A.M. to answer the same failing which the suit will be heard and disposed of Ex-parte.

Given under my hand and seal of this cour 131/10/2022. By order of the Court, Sheristedar, Court of Senior Civil Judge & JMFC,

Sri. Praveen Hegade and Associates, Advocate, No.6, Ground Floor, 1st Main. Opp to Sheshadrpuram Composite PU

PUBLIC NOTICE

the Sale deed dated 30.03.1992 executed by M/s.Richmond Towers, represented by its two Authorized Partners Mr. S. Gopalakrishnaiah Setty and Mr. K.V. Madana Mohan in favour of Mr. V. Chandra Shekar S/o Mr. C. Viswanatha Iyer bearing Document No. 1114/92-93, registered in the office of Sub Registrar, Shivajinagar, in respect of Property bearing No.302, 3rd Floor, having 703 Sq.feet of built up area in the multi-storied building known as "Richmond Towers", Situated at

All persons are hereby informed that the undersigned Advocate hereby invites claims or objections, if any. In case of any claims or objections kindly intimate the undersigned Advocate in writing to the below mentioned address within 7 days from this date. In absence of any claim within the stipulated time, it shall be deemed that above said property has no claim by virtue of laminated Sale deed.

Sd/- M. Kalashree Advocate and Legal Consultant No.29, 2nd Floor, 3rd Cross, Vinayaka Layout, Bhoopasandra, Bangalore-560094. Mobile: 9743009222 Email: kalashreem1982@gmail.com Date: 01.11.2022 Place: Bangalore

ವಿದಾಂಕ: 01.11.2022

LOSS OF DOCUMENT

This is to notify the general public of the loss of the original sale deed of my property situated at flat number E-201 coronet greens apartmrnt, Sarjapur road Bengaluru bearing document no-bng(u) Bir (s)17644/2006-07. The document said document has

If found, kindly contact the nearest police station and/or call 09422089895/+447985662152 within 15 days from issuing this advertisement

Anil Wangoo

ಸಮುಚಿತ ರೀತಿಯಲಿ ವಿಚಾರಿಸುವಂತೆ ವಾಚಕರಿಗೆ ಸಲಹೆ ಕೊಡಲಾಗಿದೆ. ಕನಡಪ್ಪಭ ಪಬಿಕೇಷನ್ ಲಿಮಿಟೆಡ್ ಜಾಹೀರಾತುದಾರರಿಂದ ಮಾಡಲಾಡ ಯಾವುದೇ ಕ್ಷೇಮುಗಳಿಗೆ ಹೊಣೆಯಾಗಿರುವುದಿಲ್ಲ. ಮುದ್ರಕ, ಪ್ರಕಾಶಕ ಸಂಪಾದಕ ಮತ್ತು ಮಾಲೀಕರು ಕನ್ನಡಪ್ರಭ ಪಬ್ರಿಕೇಷನ್ಸ್ ಲಿಮಿಟೆಡ ಇವರು ಅಂತಹ ಕ್ಷೇಮುಗಳು ಅಸತ್ತವೆಂದು ಕಂಡುಬಂದಲ್ಲಿ ಯಾವುದೆ ಪರಿಣಾಮಗಳಿಗೆ ಜವಾಬ್ದಾರಿ/ಹೊಣೆಯಾಗಿರತಕ್ಕುದಲ್ಲ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಸಂ: ಬೆಂಆಪ್ರಾನಯೋಸ/ಸಿಎಲ್ಯು-178/1702/2022-23

ಟಿ. ಚೌಡಯ್ಯ ರಸ್ತೆ, ಕುಮಾರ ಪಾರ್ಕ್ ಪಶ್ರಿಮ, ಬೆಂಗಳೂರು-560020

ಪಕಟಣೆ

ධ: 3L10.2022

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 14-ಎ ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು ವ್ಯವಸಾಯ ವಲಯದಿಂದ ವಾಣಿಜ್ಯ ಉಪಯೋಗಕ್ಕಾಗಿ ಭೂಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಭೂ ಉಪಯೋಗ ಬದಲಾವಣೆಯ ಪ್ರಸ್ತಾವನೆಯ ವಿವರಗಳು ಈ ಕೆಳಕಂಡಂತೆ ಇರುತ್ತದೆ. ಸದರಿ ಭೂಉಪಯೋಗ ಬದಲಾವಣೆ ಪ್ರಸ್ತಾವನೆ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದರೆ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ನಗರ ಯೋಜಕ ಸದಸ್ಯರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ.

ह, xo.	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮದ ವಿವರ	ಸರ್ವೆ,ನಂ	ವಿಸ್ತೀರ್ಣ ಎ-ಗು	ಪರಿಷ್ಕೃತ ಮಹಾಯೋಜನೆ- 2015ರ ಪ್ರಕಾರ ಭೂಲಾಪಯೋಗ	ಬದಲಾವಣೆ ಕೋರಿರುವ ಭೂ ಉಪಯೋಗ								
1	ಶ್ರೀ ಹನುಮಂತರಾಯಪ್ಪ	H N	ನುಮಂತರಾಯಪ ದಕ್ಷಿಣ ಕ	ವ್ಯವಸಾಯ	ವಾಣಿಜ್ಯ											
	ಮತ್ತು ಓಂ ಪ್ರಕಾಶ್ ಬೈಯ			1	125/1	2-10	1	200100000000000000000000000000000000000								
					125/2	2-00	1									
							125/3	1-27	1	1						
					126/1	1-28	-									
					126/2	1-20										
	0								126/3	I. I.	1. 1			126/3	1-30	1
			ಒಟ್ಟು			12-24										

ಷರಾ: ಅರ್ಜದಾರರು ಪ್ರಶ್ನಿತ ಜಮೀನನ್ನು ವ್ಯವಸಾಯ ವಲಯದಿಂದ ವಾಣಿಜ್ಯ ಉಪಯೋಗಕ್ಕಾಗಿ ಭೂಉಪಯೋಗ ಬದಲಾವಣೆ ಮಾಡುವುದುದರಿಂದ ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ, ಸುತ್ತಮುತ್ತಲ ಪ್ರದೇಶವು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಮತ್ತು ಇತರೆ ಸಣ್ಣ ಸಣ್ಣ ಉದ್ಯಮಗಳು ಅಭಿವೃದ್ಧಿ ಹೊಂದಲು ಸಹಾಯವಾಗುತ್ತವೆ ಎಂಬ ಸಾರ್ವಜನಿಕ ಹಿತಾಸಕ್ತಿ ಅಂಶ ಆಗಡಿದೆ ಎಂದು ತಿಳಿಸುತ್ತ ಪ್ರಶ್ನಿತ ಜಮೀನುಗಳನ್ನು ವ್ಯವಸಾಯ ವಲಯ ದಿಂದ ವಾಣಿಜ್ಯ ಉಪಯೋಗಕ್ಕೆ ಭೂಉಪಯೋಗ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ. BDA/PRO/CLU/132/2022-23

ಸಹಿ/- ನಗರ ಯೋಜಕ ಸದಸ್ಯರು, ಬೆಂಅಪ್ರಾ, ಬೆಂಗಳೂರು

ಕಾರ್ಯಪಾಲಕ ಇಂಜನಿಯರ್ ರವರ ಕಛೇರಿ, **ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,** ನ್ಯಾಯಾಲಯದ ರಸ್ತೆ ಜಾಮರಾಜನಗರ ವಿಭಾಗ, ಜಾಮರಾಜನಗರ 2 : Office & EE - 08226 - 226054, E-mail: eerdwsd.chn@gmail.com

ದೆಂಡರ್ ಪ್ರಕಟಣೆ ಸಂಜ್ನೆ : 12 /2022-23, ದಿನಾಂಕ : 19-10-2022 ತಿದ್ದುಪಡಿ ಪ್ರಕಟಣೆ ಸಂಖ್ಯೆ : 01/2022-23, ದಿನಾಂಕ : 31-10-2022

ಕರ್ನಾಟಕ ಸರ್ಕಾರದ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ನ ಇಲಾಖೆ, ಚಾಮರಾಜನಗರ ವಿಧಾಗ, ಚಾಮರಾಜನಗರ ರವರಿಂದ 2022-23 JJM Works of chamarajanagara Taluk (1 Works), Hanur Taluk (14 Packages) and Gundlupete Taluk (3 Packages) in Chamarajanagara District Under SVS, ಕೆಲಸಗಳನ್ನು ಮಾಡುವ ಸಲುವಾಗಿ ಇ-ಪ್ರೋಕ್ನೂರ್ಮೆಂಟ್ ಫೋರ್ಟಲ್ ಮೂಲಕ ಟೆಂಡರ್ನ್ನು ಆಹ್ವಾನಿಸಲಾಗಿದ್ದು ಇ-ಪ್ರೋಕ್ಕೂರ್-ಮೆಂಟ್ನಲ್ಲಿ 3ನೇ ದರ್ಜಿ ಮತ್ತು ಮೇಲ್ಪಟ್ಟ ಸಾಮಾನ್ಯ ವರ್ಗದ ಗುತ್ತಿಗೆದಾರರು ಟೆಂಡರ್ಗೆ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ. ಸದರಿ ಟೆಂಡರ್ ಅಧಿಸೂಚನೆಯಲ್ಲಿ ಒಟ್ಟು 18 ಪ್ಯಾಕೇಜ್/ಪ್ರತ್ಯೇಖ ಕಾಮಗಾರಿಗಳು ಒಳಗೊಂಡಿರುತ್ತದೆ. ಅಂದಾಜು ಮೊತ್ತವು ರೂ. 133.60 ಲಕ್ಷದಿಂದ ರೂ. 248.70 ಲಕ್ಷ ಮಿತಿಯೊಳಗೆ ಇರುತ್ತದೆ. ವಿವರಗಳಿಗೆ ಇ-ಪೋಕ್ಕೂರ್ಮೆಂಟ್ ನಲ್ಲಿ (www.eproc.karnataka.gov.in) ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಸಂಪರ್ಕ ಪಡೆಯಬಹುದಾಗಿರುತ್ತದೆ. ಈ ಟೆಂಡರ್ ನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸುವ ಹಕ್ಷನ್ನು ಕಾಯ್ದರಿಸಲಾಗಿದೆ. ಆನ್ಲ್ವೆನ್ನಲ್ಲಿ ಇ-ಪ್ರೊಕ್ಕೂರ್ಮೆಂಟ್ ಮೂಲಕ ಖಾಲಿ ಟಿಂಡರ್ ಫಾರಂಗೆ ಅರ್ಜಿ ಸಲ್ಲಿಸುವ ದಿನಾಂಕ ಮತ್ತು ಸಮಯ -31.10.2022 ಬೆಳಿಗ್ಗೆ 11.00 hrs ನಂತರ, ಇ–ಪ್ರೊಕ್ಕೂರ್-ಮೆಂಟ್ ಮೂಲಕ ಗುತ್ತಿಗೆದಾರರು ಧರ್ತಿ ಮಾಡಿದ ಫಾರಂಗಳನ್ನು ಆನ್ಲೌನ್ನಲ್ಲಿ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಸಮಯ - 14.11.2022 @ 17:00 hrs, ಪೂರ್ವಭಾವಿ ಸಭೆಯ ದಿನಾಂಕ 04-11-2022 ಬೆಳಗ್ಗೆ 11.00 hrs, ಸ್ಥಳ : ಕಾರ್ಯಪಾಲಕ ಇಂಜಿನಿಯರ್ರವರ ಕಛೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ನ ಇಲಾಖೆ, ಜಾಮರಾಜನಗರ ವಿಧಾಗ, ಜಾಮರಾಜನಗರ / ಇ–ಮೇಲ್ ಮುಖಾಂತರ eerdwsd.chn@gmail.com ಗೆ ಸಲ್ಲಿಸುವುದು, ಟಿಂಡರ್ ಪಾರದರ್ಶಕ ನಿಯಮಾವಳಿ ಪ್ರಕಾರ ಇ-ಪ್ರೊಕ್ಕೂರ್ಮೆಂಟ್ ನಲ್ಲಿ ತಾಂತ್ರಿಕ ಬೆಡ್ ತೆರೆಯುವ ದಿನಾಂಕ ಮತ್ತು ಸಮಯ - 16.11.2022 @ 11:00 hrs, ಟೆಂಡರ್ ಪಾರದರ್ಶಕ ನಿಯಮಾವಳ ಪ್ರಕಾರ ಇ-ಪ್ರೊಕ್ಸೂರ್ ಮೆಂಟ್ ನಲ್ಲಿ ಅರ್ಥಿಕ ಬಿಡ್ ತೆರೆಯುವ ದಿನಾಂಕ ಮತ್ತು ಸಮಯ – ತಾಂತ್ರಿಕ ಬಡ್ ಅನುಮೋದನೆಯಾದ ನಂತರ

> ಕಾರ್ಯಪಾಲಕ ಇಂಜಿನಿಯರ್. ಗ್ರಾಮಿನೀ ೩ ನೈರ್ಮಲ್ನ ಇಲಾಖೆ, ಚಾಮರಾಜನಗರ ವಿಭಾಗ,

ವಾಸಾಸಂಭಾಣನಗರ:374:2022-23

यूनियन बैंक 🔰 Union Bank

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಛೇರಿ: ಎರ್ನಾಕುಲಂ, 2ನೇ ಮಹಡಿ, ಯೂನಿಯನ್ ಬ್ಯಾಂಕ್ ಭವನ, ಎಂ.ಜಿ.ರಸ್ತೆ, ಎರ್ನಾಕುಲಂ-682035

ದೂರವಾಣಿ: 0484–2353969, ಇ–ಮೇಶ್: cmcrldroernakulam@unionbankofindia.bank

ಸ್ಥಿರಾಸ್ತಿಗಳ ಮಾರಾಟಕ್ಕಾಗಿ ಮಾರಾಟ ಪ್ರಕಟಣೆ (ನಿಯಮ 8(6)ರ ನಿಬಂಧನೆಯನ್ನು ನೋಡಿ) 2002ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮ 8(6)ರ ನಿಬಂಧನೆಯೊಂದಿಗೆ ಓದಿಕೊಂಡಂತೆ ಆರ್ಥಿಕ ಆಸ್ತಿಗಳ ಭದ್ರತೆ ಮತ್ತು ಶುನರ್ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿಯ ಜಾರಿ ಕಾಯ್ದೆ, 2002 ರ ಅಡಿಯಲ್ಲಿ ಸ್ಥರಾಸ್ತಿಗಳ

ಮಾರಾಟಕ್ಕಾಗಿ ಇ–ಹರಾಜು ಮಾರಾಟದ ಸೂಚನೆ. ಮೂಲಕ ಸಾರ್ವಜನಿಕರಿಗೆ ಮತ್ತು ನಿರ್ದಿಷವಾಗಿ ಸಾಲಗಾರ(ರು), ಅಡಮಾನದಾರ(ರು) ಮತ್ತು ಜಾಮೀನುದಾರರು(ಗಳು) ಕೆಳಗೆ ವಿವರಿಸಿದ ಸ್ಥಿರಾಸ್ತಿಗಳನ್ನು ಛದತಾ ಸಾಲದಾಕರಾದ ಯೂಡಿ ಅಧಿಕಾರಿ ಸ್ವಾಧೀನಪಡಿಸಿಕೊಂಡಿರುತ್ತಾರೆ. ಕೆಳಗೆ ತಿಳಿಸಲಾದ ಖಾತ್ರೆಗಳಲ್ಲಿ ಬಾಕಿಗಳನ್ನು ವಸೂಲಿ ಮಾಡಲು, "ಎಲ್ಲಿದೆಯೇ ಅಲ್ಲಿ" "ಹೇಗಿದೆಯೋ ಹಾಗೆ" ಮತ್ತು "ಎನೇ ಇದ್ದರೂ" ಆಧಾರದಲ್ಲಿ ದಿನಾಂತ: 18.11.2022 ಮಾರಾಟ ಮಾಡಲಾಗುತ್ತದೆ. ಸಾಲಗಾರರು/ಅಡಮಾನದಾರರು/ಜಾಮೀನುದಾರರು/ ಭದ್ರತಾ ಸ್ವತ್ತುಗಳು/ಬಾಕಿಗಳು/ಮೀಸಲು ಬೆಲಿ/ಇ-ಹರಾಜಿನ ದಿನಾಂಕ ಮತ್ತು ಸಮಯ, ಇಎಂಡಿ ಮತ್ತು ಏಡ್ ಹೆಜ್ಡಳದ ಮೊತ್ತದ ವಿವರಗಳನ್ನು ಕೆಳಗೆ ನಮೂದಿಸಲಾಗಿದೆ.

ಶಾಖೆಯ ಹೆಸರು ಮತ್ತು ವಿಳಾಸ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಡಪಲ್ಲಿ ಟೋಲ್ ಶಾಖೆ, ಎಡಪಲ್ಲಿ ಟೋಲ್ ಜಿಎನ್., ಸೋಸ್ಟ್, ಎಡಪಲ್ಲಿ ದಕ್ಷಿಣ ಜಿಲ್ಲೆ, ಎರ್ನಾಕುಲಂ. PIN-682024 Ph:0484-2550844 ಇ-ಮೇಲ್ ubin0569593@unionbankofindia.bank ಸಾಲಗಾರ ಮತ್ತು ಜಾಮೀನುದಾರರ ಹೆಸರು: (1) ತ್ರೀ.ವಿಷ್ಣು ಕುಮಾರ್ ಬಾಬು. ನಂ.4ಎ, ಸ್ಟಿಸ್ ಪೌಸ್, ವಝಕ್ನಲಾ, ತ್ರಿಕ್ಕಾಕರ. ಪಿ.ಓ., ಎನಾಕುಲಂ.ಪಿನ್-682021 (2) ತ್ರೀ.ವಿಷ್ಣು ಕುಮಾರ್ ಬಾಬು, ಅಪಾರ್ಟ್ ಮೆಂಟ್ ನಂ.314, ಎಸ್.ಕ ಆಪಾರ್ಟ್ ಮೆಂಟ್, ಬಾಗಲೂರು ಕ್ರಾಸ್, ಯಲಹಂಕ, ಬೆಂಗಳೂರು-560065. (3) ತ್ರೀ.ವಿಷ್ಣು ಕುಮಾರ್ ಬಾಬು, ತ್ರೀ. ಮೆಲೆತ್ ಕುಮಾರ್ ಬಾಬು ಅವರ ಮಗ ಮತ್ತು ಕಾನೂನುಬದ್ದ ವಾರಸುದಾರರು, ನಂ.4ಎ, ಸ್ವಿಸ್ ಹೌಸ್, ವಝಕ್ಕಲಾ ತ್ರಿಕ್ಕಾಕರ.ಪಿ.ಓ., ಎರ್ನಾಕುಲಂ. ಪಿನ್-682021, (4) **ತ್ರೀ.ವಿಷ್ಣು ಕುಮಾರ್ ಬಾಬು,** ಮಗ ಮತ್ತು ತ್ರೀ ಮೆಲೆತ್ ಕುಮಾರ್ ಬಾಬು ಅವರ ಕಾನೂನುಬದ್ದ ವಾರಸುದಾರರು, ಅಪಾರ್ಟ್ ಮೆಂಟ್ ನಂ.8-ಡಿ, ಕಿಂಗ್ಸ್ ವೇ ಫ್ಲಾಟ್, ಚಂಗಂಪ ಪಾರ್ಕ್ ಎದುರು, ಎಡಪಲ್ಲಿ, ಕೊಚ್ಚ–682024. (5) ಶ್ರೀ ಅಂಜಿನೆಸ್, ಮಗ ಮತ್ತು ಶ್ರೀ ಮೆಲೆತ್ ಕುಮಾರ್ ಬಾಬು ಅವರ ಕಾನೂನುಬದ್ಧ ವಾರಸುದಾರರು, 4A, ಸ್ಥಿಸ್ ಹೌಸ್, ವಝಕ್ಕಲಾ, ಶ್ರಿಕ್ಕಾಕರ. P.O., ಎರ್ನಾಕುಲಂ. ಪಿನ್–682021 (6) ಶ್ರೀ ಅಂಜಿಕೆಸ್, ಶ್ರೀ.ಮೇಲೆಕ್ ಕುಮಾರ್ ಬಾಬು ಅವರ ಮಗ ಮತ್ತು ಕಾನೂನುಬದ್ಧ ವಾರಸುದಾರರು, ಅಪಾರ್ಟ್ಮಿಮೆಂಟ್ ನಂ.8–ಡಿ. ಕಿಂಗ್ಗರ್ಸ್ ಫ್ಲಾಟ್ ಎರೆಂದು, ಚಂಗಂತುಯ ಪಾರ್ಕ್, ಎಡವಲ್ಲಿ, ಕೊಚ್ಚ–682 024. (7) ಶ್ರೀಮತಿ ಆನಿಕಾ, ಕ್ರೀ.ಮೇಲೆಕ್ ಕುಮಾರ್ ಬಾಲು ಅವರ ಮಗಳು ಮತ್ತು ಕಾನೂನುಲದ್ದ ವಾರಸುದಾರರು, ನಂ.4ಎ, ಸ್ಟಿಸ್ ಪೌಸ್, ವಜಕ್ಕಲಾ, ಕ್ರಿಕ್ಕಾಕರ, ಪಿ.ಓ., ಎರ್ನಾಕುಲಂ. ಪಿನ್-682021 (8) ಶ್ರೀಮತಿ ಅನಿಕಾ, ಕ್ರೀ.ಮೇಲೇಕ್ ಕುಮಾರ್ ಬಾಲು

ಶ್ರೀ ಮೆಲೆಕ್ ಕುಮಾರ್ ವಾಬು ಅವರ ಕಾನೂನುಬದ್ಧ ವಾರಸುದಾರರು, ನಂ.40, ಸ್ಟಿಸ್ ಹೌಸ್, ವಝಕ್ಕಲಾ, ಶ್ರಿಕ್ಕಾಕರ. P.O., ಎರ್ನಾಕುಲಂ. ವಿನ್-682021. ಬಾಕಿ ಮೊತ್ತ ರೂ.48,26,496.49/- (ರೂಪಾಯಿ ನಲವತ್ತೆಂಟು ಲಕ್ಷದ ಇಪ್ಪತ್ತಾರು ಸಾವಿರದ ನಾಲ್ಕು ನೂರ ತೊಂಬತ್ತಾರು ಮತ್ತು ಪೈಸೆ ನಲವತ್ತೊಂಬತ್ತು ಮಾತ್ರ) ಜೊತೆಗೆ ಮುಂದಿನ ಬಡ್ಡಿ ಮತ್ತು ವೆಚ್ಚಗಳೊಂದಿಗೆ 29.87.2022

ಅವರ ಮಗಳು ಮತ್ತು ಕಾನೂನುಬದ್ದ ವಾರಸುದಾರರು, ಅಪಾರ್ಚ್ ಮೆಂಟ್ ಸಂಖ್ಯೆ 8–ಡಿ. ಕಿಂಗ್ರವೇ ಫರ್ನ್ಸ್ ಚಂಗಂಪುಳ್ ಪಾರ್ಕ್ ಎದುರು. ಎಡಪಲ್ಲಿ, ಕೊಚ್ಚ–682024. (9) ಶ್ರೀಮೆತಿ ಸಂತೋಷಕವವಾರಿ, ಶ್ರೀ. ಮೆಲೆಕ್ ಕುಮಾರ್

ವಾಲು ಅವರ ಪತ್ನಿ ಮತ್ತು ಕಾನೂನುಲದ್ದ ವಾರಸುದಾರರು, ಅಪಾರ್ಟ್ ಮೆಂಟ್ ನಂ. 8-ಡಿ. ಕಿಂಗ್ರೌವೇ ಫ್ಲಾಟ್, ಚಂಗಂಪುಝ ಪಾರ್ಕ್ ಎದುರು, ಎಡಪಲ್ಲಿ, ಕೊಚ್ಚೆ-ಪಿನ್-682 024. (10) ಶ್ರೀಮತಿ ಸಂತೋಷಕುಮಾರಿ, ಪತ್ನಿ ಮತ್ತು

ರಿಂದ 30.07.2022ರ ಪೂರ್ತಿ ಪಾವತಿಯವರೆಗಿನ ಮೊತ್ತ ಬಾಕಿಯಿದೆ. ಮಾರಾಟ ಮಾಡಬೇಕಾದ ಸ್ಥಿರಾಸ್ತ್ರಿಗಳ ವಿವರಣೆ: ಐಟಂ ಪಂ.೬– ಸ್ವತ್ತಿನ ಧಾಗ ವಿಧಾಗಗಳೆಲ್ಲವೂ ಸೇರಿ ಅಳತೆ 2.55 ಎಕರೆಗಳು (6,300 ಸೆಂಟ್ ಗಳು) ಸರ್ವೆ ನಂ.335/1, ರಿ.ಸರ್ವೆ ನಂ.83/4–2, ಮ್ಲಕ್ ನಂ.42ನ್ನು ಒಳಗೊಂಡಂತೆ 2008 ರ ದಾಖಲೆ ನಂ.8034ರ ಅಡಿಯಲ್ಲಿ ದಿನಾಂಕ: 30.10.2008 ರಂದು ಕ್ರೀ.ಮೆಲಿಕ್ ಕುಮಾರ್ ಬಾಬು ಅವರ ಮಾಲೀಕತ್ವರ ಎರ್ನಾಕುಲಂ ಜಿಲ್ಲೆಯ ಮಧೆನ್ಕೊಂಡ್ ಉಪ ಜಿಲ್ಲೆಯ ಕುನ್ನತುನಾಡ್ ತಾಲೂಕಿನ ತಿರುವಾಣಿಯೂರ್ ಗ್ರಾಮದಲ್ಲಿ ಒಳಗೊಂಡಿದೆ. (SRO ಸುಧೆನ್ಕ್ಯೂಡ್ನ ದಿನಾಂಕ 30.10.2008 ರ 2008 ರ ಸೇಲ್ ಡೀಡ್ ನಂ.8034 ರಲ್ಲಿ ನಿರ್ದಿಷ್ಟಪಡಿಸಿದ ಆಸ್ತಿ ವಿವರಣೆ) ಉತ್ತರದಲ್ಲಿ ಸಿ.ಎ.ಬಾಸ್ಕರನ್ ಮತ್ತು ಸೋಭಾನೆ ಅವರ ಆಸ್ತಿ ಪೂರ್ವದಲ್ಲಿ ಎಂ. ಮೇರಿ ಯವರ ಸ್ವತ್ತು ಪಕ್ಷಿಣದಲ್ಲಿ ಖಾಸಗಿ ರಸ್ತೆ, ಪಕ್ಷಿಯದಲ್ಲಿ ಡಿ.ಸುಧಾಕರನ್ ಮತ್ತು ಕೆ.ಎನ್.ಎಸ್.ನಾಯರ್ ಅವರ ಸ್ವತ್ತು ಪಟಿಂ ಸಂಖ್ಯೆ-11 ಸ್ವತ್ತಿನ ಭಾಗೆ ವಿಭಾಗಗಳೆಲ್ಲವೂ ಸೇರಿ 2.10 ಎಕರೆ (5.190 ಸೆಂಟ್), ಹಳೆಯ ಸರ್ವೆ ನಂ.335/1, ರಿ ಸರ್ವೆ ನಂ.83/4-1-2, ಬ್ಲಾಕ್ ನಂ.42, ದಾಖಲೆ ನಂ.8030/2008 ದಿನಾಂಕ 30.80.2008 ರ ಅಡಿಯಲ್ಲಿ ಒಳಸರುವ ತಿರುವಣಿಯೂರು ಗ್ರಾಮದಲ್ಲಿ, ಮಧೆನ್ಕ್ಯೂಚ್ ಉಪ ಜಿಲ್ಲೆ, ಮಧೆನ್ಕ್ಯೂಚ್ ಉಪ ಜಿಲ್ಲೆ, ಪ್ರೀಮೇಲೆಕ್ ಕುಮಾರ್ ಬಾಬು. (ಎಸ್ಆರ್ಒ ಮಧೆನ್ಕ್ಯೂಚ್ ಸೇಲ್ ಡೀಡ್ ಸಂಖ್ಯೆ 8030/2008 ದಿನಾಂಕ: 30.10.2008 ರಲ್ಲಿ ನಿರ್ದಿಷ್ಟಪಡಿಸಿದ ಆಸ್ತಿ ವಿವರಣೆ) ಉತ್ತರದಲ್ಲಿ ಬಹು ಚಂದ್ರಶೇಖರ್ ಅವರ ಸೃತ್ಯ, ಹೊರ್ವದಲ್ಲಿ ಎಂ. ಮೇರಿ ಯವರ ಸೃತ್ಯ, ದಕ್ಷಿಣದಲ್ಲಿ: ಖಾಸಗಿ ರಸ್ಯೆ ಪತ್ರಿಮದಲ್ಲಿ ಎ.ಪರಮೇಕ್ಷರನ್ ಆವರ ಸೃತ್ಯ, ಪಟಂ ಸಂಖ್ಯೆ, III : ಸೃತ್ರಿನ ಭಾಗ ವಿಭಾಗಗಳೆಲ್ಲವೂ ಸೇರಿ 2.10 ಎಕರೆ (5.189 ಸಂಖ್, ಹಳೆಯ ಸರ್ವೆ,ನಂ.335/1, ರ.ಸರ್ವೆ, ನಂ.83/4–2, ಬ್ಲಾಕ್ ನಂ.42, ದಾಖಲೆಯ ಆಡಿಯಲ್ಲಿ ಸಂ.8032/2008 ದಿನಾಂಕ 30.10.2008 ರೆಂದು ತಿರುವಣಿಯೊರು ಗ್ರಾಮದಲ್ಲಿ, ಕುನೈಕ್ರನಾಡ್ ತಾಲೂಕು, ಸುಧನ್ಕೂಡ್ ಉಪ ಜಿಲ್ಲೆ, ಎರ್ನಾಕುಲಂ ಜಿಲ್ಲೆಯ ಮೆಲೆತ್ ಕುಮಾರ್ ವಾಬು ಅವರ ಮಾಲೀಕತ್ವದಲ್ಲಿ, (ಎಸ್ಆರ್ಒ ಸುಧನ್ಕೂಡ್ನ ಸೇಲ್ ಡೀಡ್ ಸಂಖ್ಯೆ 8032/2008 ದಿನಾಂಕು 30.80.2008 ರಲ್ಲಿ ನಿರ್ದಿಷ್ಟಪಡಿಸಿದ ಆಸ್ತಿ ವಿವರಣೆ) ಉತ್ತರದಲ್ಲಿ: ಖಾಸಗಿ ರಸ್ತೆ ಹೂರ್ವದಲ್ಲಿ: ವಿ.ಎ.ಕಿ.ನಂಬಯಾರ್ ಅವರ ಆಸ್ತಿ, ದಕ್ಷಿಣದಲ್ಲಿ: ಕಿ.ಪಿ.ಸಿ.ಉನ್ನಿಧಾನ್ ಅವರ ಆಸ್ತಿ, ಪಕ್ಷಿಮದಲ್ಲಿ: ಜಾಕೋಜ್ ಮನ್.

ಕಾಯ್ಕರಿಸಿದ ಬೆಲೆ: ಐಟಂ ಸಂಖ್ಯೆ 1 :- ರೂ.9,00,000/-ರೂಪಾಯಿ ಒಂಬತ್ತು ಲಕ್ಷಗಳು ಮಾತ್ರ) ಐಟಂ ಸಂಖ್ಯೆ 2:- ರೂ.6,50,000/-(ರೂಪಾಯಿಗಳು ಆರು ಲಕ್ಷ ಐವತ್ತು ಸಾವಿರ ಮಾತ್ರ) ಐಟಂ ಸಂಖ್ಯೆ 3 :- ರೂ. 6,50,000/-(ರೂಪಾಯಿ ಆರು ಲಕ್ಷ ಐಪತ್ತು ಸಾವಿರ ಮಾತ್ರ) ೩ ಮುಂಗಡ ಹಣ ಕೇವಣಿ ಮಾಡಲು: ಐಟಂ ನಂ.1 :- ರೂ. 90,009/-(ರೂಪಾಯಿ ತೊಂಬತ್ತು ಸಾವಿರ ಮಾತ್ರ), ಐಟಂ ಸಂಖ್ಯೆ 2 :- ರೂ.65,000/- (ರೂಪಾಯಿ ಅರವತ್ತ್ರೆಮ ಸಾವಿರ ಮಾತ್ರ), ಐಟಂ ಸಂಖ್ಯೆ. 3 : ರೂ. 65,000/-(ರೂಪಾಯಿ ಅರವತ್ತ್ರೆದು ಸಾವಿರ ಮಾತ್ರ)

 A/c ಸಂಖ್ಯೆ: 089321010000007 ◆IFSC ಕೋಡ್: UBIN0569593. ◆ಹೊಣೆಗಾರಿಕೆ ವಿವರಗಳು: ಭದ್ರತಾ ಸಾಲದಾತರಿಗೆ ಯಾವುದಾದರೂ ತಿಳಿದಿದ್ದರೆ: ಇಲ್ಲ 18.11.2022 ರಂದು ಬೆಳಗ್ಗೆ 11.00 ರಿಂದ ಸಂಚೆ 05.00 ಗಂಟೆ ನಡುವೆ (10 ನಿಮಿಷಗಳ ಅನಿಯಮಿತ ಸ್ವಯಂ ವಿಸ್ತರಣೆಗಳೊಂದಿಗೆ) ಇ-ಹರಾಜು ವೆಬ್ಸ್ಟೆಟ್ www.mstcecommerce.com ನಲ್ಲಿ ಮಾಡಲಾಗುವುದು.

ಮತ್ತು ಲಿಂಕ್ ಅನ್ನು https://www.mstcecommerce.com ನಲ್ಲಿ ಒದಗಿಸಲಾಗಿದೆ. ನೋಂದಣಿ ಮತ್ತು ಲಾಗಿನ್ ಮತ್ತು ವಿಡ್ತಿಂಗ್ ನಿಯಮಗಳಿಗಾಗಿ https://www.mstcecommerce.com/auctionhome/ibapi/index.jsp ಗೆ ಭೇಟಿ ನೀಡಿ ಪ್ರಳ: ಎರ್ಜಾಕುಲಂ

ಅಧಿಕೃತ ಅಧಿಕಾರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯ

kpepaper.asianetnews.com ()